S.J.S. Enterprises Limited

Sy. No 28/P16 of Agra Village and Sy No 85/P6 of B.M. Kaval Village, Kengeri Hobli, Bangalore-560082.

P: +91 80 61940777 F: +91 80 28425110

Email: info@sjsindia.com, compliance@sjsindia.com

ISO 14001 ISO 45001 ISO 9001 IATF 16949 Certified

CIN: L51909KA2005PLC036601

www.sjsindia.com



February 01, 2025

To,

National Stock Exchange of India Limited	BSE Limited
Exchange Plaza, 5 th Floor,	Corporate Relationship Department,
Plot No. C/1, G Block,	2 nd Floor, New Trading Wing,
Bandra – Kurla Complex,	Rotunda Building, P.J. Towers,
Bandra (E), Mumbai -400 051	Dalal Street, Mumbai – 400 001
Symbol: SJS	Scrip Code: 543387

ISIN: INE284S01014

Dear Sir/Madam,

Subject: Newspaper Publication of Unaudited Financial Results (Standalone and Consolidated) of the Company for the quarter and nine months ended December 31, 2024.

Pursuant to Regulation 30 and 47 of the Securities and Exchange Board of India (Listing Obligations and Disclosure Requirements) Regulations 2015, as amended, we are enclosing herewith copies of newspaper publication extract of unaudited financial results of the Company for the quarter and nine months ended on December 31, 2024, published in:

- 1. Financial Express (English edition), issue dated February 01, 2025 and
- 2. Vishwavani (Kannada edition), issue dated February 01, 2025.

You are requested to kindly take the same on record.

Thank you. Yours faithfully, For S.J.S. Enterprises Limited

Thabraz Hushain W.

Company Secretary and Compliance Officer

Membership No.: A51119

Encl: As above

FINANCIAL EXPRESS



S.J.S. ENTERPRISES LIMITED

Registered and Corporate Office: Sy No 28/P16 of Agra Village and Sy No 85/P6 of B.M Kaval Village, Kengeri Hobli, Bangalore 560 082, Karnataka, India Website: www.sjsindia.com | E-mail: compliance@sjsindia.com | Tel: +91 80 6194 0777 CIN: L51909KA2005PLC036601

EXTRACT OF STATEMENT OF CONSOLIDATED UNAUDITED FINANCIAL RESULTS FOR THE QUARTER AND NINE MONTHS ENDED 31ST DECEMBER 2024

0.00			Quarter ended	T	Nine month	equity share data) Year ended	
Sr. No.	Particulars	31.12.2024 Unaudited	30.09.2024 Unaudited	31,12,2023 Unaudited	31.12.2024 Unaudited	31.12.2023 Unaudited	31.03.2024 Audited
1	Total income from operations	1785.62	1927.88	1605.85	5599.74	4410.11	6278.00
2	Net Profit for the period (before tax and exceptional items)	358.58	387.53	279.02	1122.65	762.49	1126.49
3	Net Profit for the period before tax (after exceptional items)	358.58	387.53	279.02	1122.65	762,49	1126.49
4	Net Profit for the period after tax and after exceptional items	277.11	291.47	208,53	850.98	581.71	853.71
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	276.25	286.25	206,52	839.16	572.54	868.75
6	Equity Share Capital (Face value of Rs.10/- each)	313.20	310.38	310.38	313.20	310.38	310.38
7	Other equity						
8	Earnings Per Share (of Rs. 10/- each) 1. Basic 2. Diluted	Not Annualised 8.83 8.58	Not Annualised 9.34 9.06	Not Annualised 6.72 6.57	Not Annualised 27.14 26.48	Not Annualised 18.85 18.47	Annualised 27.45 26.87

Key Standalone Financial Information of the company is given below:

Sr.			Quarter ended		Nine monti	ns ended	Year ended	
No.	Particulars	31.12.2024 Unaudited	30.09.2024 Unaudited	31.12.2023 Unaudited	31.12.2024 Unaudited	31.12.2023 Unaudited	31.03.2024 Audited	
1	Total Revenue from Operations (excluding other income)	928.64	1055.53	910.52	2951.79	2611.02	3633.61	
2	Profit before tax	265.62	350.81	219.55	867.29	645.88	885.56	
3	Profit after tax	209.88	277.08	165.41	674.37	491.83	675.59	
4	Total Comprehensive Income	207.96	273.39	164.17	665.47	484.76	691.60	

Audit Committee and approved by the Board of Directors in their respective meetings held on 30th January, 2025.

The above is an extract of the Unaudited quarterly and nine months ended Financial Results filed with the Stock Exchanges under Regulation 33 of the SEBI (Listing Obligations and Disclosures Requirements) Regulations, 2015 as amended. The detailed Unaudited Quarterly & Half Year ended Financial Results are available on the website of BSE Limited at www.bseindia.com and National Stock Exchange of India Limited at www.nseindia.com and also on the Company's website at www.sjsindia.com.

> For and on behalf of the Board of Directors of S.J.S. Enterprises Limited K A Joseph Managing Director

> > DIN: 00784084

This advertisement is for information purposes only and not for publication, distribution of release directly or indirectly outside India. This does not constitute an offer of an invitation of a recommendation to purchase, to hold, to subscribe or to sell securities and is not an announcement for the offer document. All capitalized terms used and not defined herein shall have the meaning assigned to them in the letter of offer dated December 04, 2024 (the "Letter of Offer" or "LOF") filed with the Securities and Exchange Board of India ("SEBI") and National Stock Exchange of India Limited ("NSE").



Place: Bangalore

Date: 30th January, 2025

SIKKO INDUSTRIES LIMITED

SIKKO INDUSTRIES LIMITED bearing Corporate Identification Number was originally incorporated as "Sikko Sprayers Private Limited" on February 08, 2000 under the provisions of Companies Act, 1956 vide certificate of Incorporation issued by Deputy Registrar of Companies, Gujarat, Dadra and Nagar Haveli at Ahmedabad. Consequent up on the conversion of our Company into public limited company, the name of our Company was changed to "Sikko Sprayers Limited" vide fresh certificate of incorporation dated March 16, 2010 issued by the Assistant Registrar of Companies, Gujarat, Dadra and Nagar Haveli. Subsequently the name of our company was changed to "Sikko Industries Limited" and Fresh certificate of Incorporation pursuant to change of name was issued by Assistant Registrar of Companies, Guiarat and Dadra Nagar Haveli on March 17, 2010. The Company was then listed and admitted to dealings on the Emerge platform of National Stock Exchange of India Limited ('NSE') on April 18, 2017. The company was subsequently migrated from the Emerge Platform to the Main Board of the National Stock Exchange (NSE) on October 22,

Registered Office: 508, Iscon Eligance, Nr. Jain Temple, Nr. Prahladnagar Pick up Stand, Vejalpur, Ahmedabad, Gujarat, India, 380051. Website: www.sikkoindia.in; | E-Mail: compliance@sikkoindia.com; | Telephone No: +91 79 6616 8950 / 51 **Company Secretary and Compliance Officer:** Mr. Dhruvitkumar Mandliva

OUR PROMOTERS: MR. GHANSHYAMBHAI KUMBHANI AND MR. JAYANTIBHAI KUMBHANI

RIGHT ISSUE OF UPTO 5040000 EQUITY SHARES OF FACE VALUE OF ₹10.00 EACH ("EQUITY SHARES" OR "RIGHTS EQUITY SHARES) OF SIKKO INDUSTRIES LIMITED ("SIL" OR THE "COMPANY" OR THE "ISSUER") FOR CASH AT A PRICE OF ₹ 98.00 PER RIGHTS EQUITY SHARE INCLUDING A SHARE PREMIUM OF ₹ 88.00 PER RIGHTS EQUITY SHARE (THE "ISSUE PRICE") AGGREGATING TO ₹ 4,939.20 LAKHS ("THE ISSUE ") ON A RIGHTS BASIS TO THE ELIGIBLE EQUITY SHAREHOLDERS OF OUR COMPANY IN THE RATIO OF 3 RIGHTS EQUITY SHARE FOR EVERY 10 FULLY PAID-UP EQUITY SHARES HELD BY THE ELIGIBLE EQUITY SHAREHOLDERS ON THE RECORD DATE, THAT IS ON FRIDAY, DECEMBER 06, 2024 (THE "ISSUE"). FOR FURTHER DETAILS, SEE "TERMS OF THE ISSUE" BEGINNING ON PAGE 134 OF THIS LETTER OF OFFER.

THE ISSUE PRICE FOR THE RIGHTS EQUITY SHARES IS 9.80 TIMES THE VALUE OF THE EQUITY SHARES. FOR FURTHER DETAILS, PLEASE REFER TO THE CHAPTER TITLED "TERMS OF THE ISSUE" ON PAGE 134 OF THIS LETTER OF OFFER.

BASIS OF ALLOTMENT The Board of Directors of our Company thanks to all its shareholders and investors for their response to the Company's Rights issue of equity Shares, which opened for subscription on Monday, December 23, 2024 and closed on Tuesday, January 21, 2025 and the last date for on Market Renunciation of rights entitlements was Thursday, January 02, 2025, Out of total 1,340 Application for 58,08,429 Right Equity Shares, 624 Application for 45,734 Rights Equity Shares were rejected due to technical reasons as discussed in the letter of offer, The total number of valid applications received were 716 for 57,62,695 Rights Equity Shares which was 114.34% total issue size. In accordance with the Letter of offer and the Basis of allotment finalized on Friday, January 24, 2025 in Consultation with National Stock Exchange of India Limited ("NSE") the designated Stock Exchange and the Registrar to the issue. The Board of Directors of the Company on Saturday, January 25, 2025 has approved the allotment of 50,40,000 Rights Equity Shares to the successful applicants. In the issue, NIL Rights Equity Shares have been kept in abeyance. All valid Application after technical rejections has been considered for allotment.

1. The Break-up of valid applications received through ASBA (after technical rejections) is given below:

The Break up of talls applications received through the Britannian rejections) to give it before								
Applicants	Number of Valid Applications Received	No. of Rights Equity Shares accepted and allotted against Right Entitlements (A)	No. of Rights Equity Shares accepted and allotted against additional equity shares applied (B)	Total Rights Equity Shares Accepted and Allotted (A+B)				
Eligible Equity Shareholder	667	79,768	5,63,755	6,43,523				
Renouncees 49		14,294	43,82,183	43,96,477				
Total	716	94,062	49,45,938	50,40,000				

a. Information regarding applications received (including ASDA applications).									
SIKKO INDUSTRIES LIMITED - RIGHTS ISSUE									
Category		Less:	Rejections/I	Partial Amount	Valid				
Category	Applications	Shares	Amount (₹)	Applications	Shares	Amount (₹)	Applications	Shares	Amount (₹)
Eligible Equity Shareholders	650	6,43,608	6,30,73,584.00	7	283	27,734.00	643	6,43,325	6,30,45,850.00
Fraction	26	205	20,090.00	2	7	686.00	24	198	19,404.00
Renouncees	51	51,19,184	50,16,80,032.00	2	12	1176.00	49	51,19,172	50,16,78,856.00
Not an eligible equity shareholders of the company	613	45,432	44,52,336.00	613	45,432	44,52,336.00	0	0	0.00
Total	1,340	58,08,429	56,92,26,042.00	624	45,734	44,81,932.00	716	57,62,695	56,47,44,110.00

Intimations for allotment / refund / rejected cases: The Dispatch of allotment advice cum refund intimation to the investors and intimation for rejection, as applicable, has been completed on January 24, 2025, The instruction for unblocking of funds in case of ASBA were issued to SCSBs on January 24, 2025. The Listing application was filed with NSE on January 27, 2025. The credit of Rights Equity Shares to the respective demat accounts of the allottees in respect of allotment in dematerialized form has been completed January 31, 2025, For further details see terms of the issue - Allotment advice / refund order On Page 151 of the letter of offer. The trading in the Rights Equity Shares issued in the Right issue shall commence on NSE upon receipt of trading permission. The trading is expected to commence on or about February 03, 2025, further, in accordance with SEBI circular bearing reference – SEBI/CFD/DIL2/CIR/P/2020/13 dated January 22, 2020, the request for extinguishment of Rights entitlements has been send to NSDL and CDSL on February 03, 2025.

INVESTORS MAY PLEASE NOTE THAT THE RIGHTS EQUITY SHARES CAN BE TRADED ON THE STOCK EXCHANGE ONLY IN THE DEMATERIALISATION FORM. **DISCLAIMER CLAUSE OF SEBI:** It is to be distinctly understood that the submission of Letter of Offer to SEBI should not, in any way deemed or construed that the Letter

of Offer has been cleared or approved by SEBI.

DISCLAIMER CLAUSE OF NSE (Designated Stock Exchange): "It is to be distinctly understood that the permission given by NSE should not in any way be deemed or construed that the letter of offer has been cleared or approved by NSE nor does it certify the correctness or completeness of any of the contents of the letter of offer. The investors are advised to refer to the letter of offer for the full text of the 'Disclaimer Clause of NSE".

THE LEVEL OF SUBSCRIPTION SHOULD NOT BE TAKEN TO BE INDICATIVE EITHER THE MARKET PRICE OF THE EQUITY SHARES OR THE BUSINESS PROSPECTS OF THE COMPANY. COMPANY SECRETARY AND COMPLIANCE OFFICER **REGISTRAR TO THE ISSUE**

Purva Sharegistry

PURVA SHAREGISTRY (INDIA) PRIVATE LIMITED

Unit No. 9, Ground Floor, Shiv Shakti Industrial Estate, J. R. Boricha Marg, Lower Parel (East), Mumbai – 400011, Maharashtra, India. Tel: + 91 22 4961 4132 / +91 22 4970 0138: | Fax No.: +91-40-6716 1563

Email: newissue@purvashare.com | **Website:** www.purvashare.com Investors Grievance E-mail: newissue@purvashare.com Contact Person: Ms. Deepali Dhuri

CIN: U67120MH1993PTC074079

SEBI Registration Number: INR000001112

Company Secretary and Compliance Officer: Mr. Dhruvitkumar Mandliya

SIKKO INDUSTRIES LIMITED

Registered Office: 508, Iscon Eligance, Nr. Jain Temple,

Nr. Prahladnagar Pick up Stand, Vejalpur, Ahmedabad, Gujarat, India, 380051 Website: www.sikkoindia.in

E-Mail: compliance@sikkoindia.com

Telephone No: +91 79 6616 8950 / 51

Investors may contact the Registrar or our Company Secretary and Compliance Officer for any pre Issue or post Issue related matter. All grievances relating to the ASBA process may be addressed to the Registrar, with a copy to the SCSBs (in case of ASBA process), giving full details such as name, address of the Applicant, contact number(s), email address of sole / first holder, folio number or demat account number, number of Equity Shares applied for, amount blocked, ASBA Account number and the Designated Branch of the SCSBs where the Application Form or the plain paper application, as the case may be, was submitted by the investors along with a photo copy of the acknowledgement slip. For details on the ASBA process, see "Terms of the Issue" beginning on page 106.

For SIKKO INDUSTRIES LIMITED

Date:- January 31, 2025

Javantibhai Mohanbhai Kumbhani **Managing Director**

Place:- Ahmedabad DIN: 00587807 **Disclaimer:** Our Company is proposing subject to receipt of requisite approvals, market conditions and other considerations, a right issue of its Equity Shares and has in this regard filed a Letter of Offer dated December 04, 2024 with SEBI and National Stock Exchange of India Limited. The LOF is available on the website of SEBI at www.sebi.gov.in, website of the Stock Exchange i.e. National Stock Exchange of India Limited (NSE) at www.nseindia.com and on the website of Registrar i.e. www.purvashare.com, Investors should note that Investment in equity shares involves a degree or risk and for details relating to the same, please see the section entitled 'Risk Factors on page 22 of the Letter of Offer. The announcement does not constitute an offer of Right Entitlements of Right Equity Shares for sale in any Jurisdiction, Including the United States and any Rights Entitlements and Right Equity Shares described in these announcements may not be offered or sold in the United States absent registration under the Securities Act or an exemption from registration. There will be no public offering of Right Equity Shares in the United States. garima advt.

Place: Chennai Date: January 31, 2025



Sr. No.

Place: Ahmedabad

Date: 31st January, 2025

Particulars

Revenue from Operations

THE ANUP ENGINEERING LIMITED

CIN: L29306GJ2017PLC099085 Regd. Office: Behind 66 KV Elec. Sub Station, Odhav Road, Ahmedabad-382415 Website: www.anupengg.com Email: cs@anupengg.com Ph.: +91-79-4025 8900 Investor connect: +91 -79 4025 8920

Extract of Unaudited Consolidated Financial Results for the Quarter and Nine Months ended on 31st December, 2024 (Regulation 33 read with Regulation 47(1)(b) of the SEBI (LODR) Regulation, 2015)

			[HS. III Lakins except per share data						
Sr. No	p. Particulars	Q	uarter	Nine Months Ended					
1		31.12.20	24	30.09.2024	31.12.2024				
		Unaudit	ed	Unaudited	Unaudited				
1	Revenue from Operations	17160	0.12	19314.11	51073.49				
2	Net Profit for the period (before Tax, Exceptional and/or Extraordinary items)	3279	9.74	3792.89	9981.43				
3	Net Profit for the period before tax (after Exceptional and/or Extraordinary items)	3279	9.74	3792.89	9981.43				
4	Net Profit for the period after tax (after Exceptional and/or Extraordinary items)	3021	1.40	3253.26	8676.74				
5	Total Comprehensive Income for the period [Comprising Profit for the period (after tax) Other Comprehensive Income (after tax)]	and 2523	3.61	3195.99	8164.52				
6	Paid up Equity Share Capital	2,002	2.64	2000.25	2002.64				
7	Earnings Per Share (of Rs. 10/- each) Basic	::Rs. 15	5.11	16.32	43.50				
	Dilute	ed:Rs. 15	5.09	16.32	43.39				
Standalone information: [Rs. in Lal									

2 Profit before tax 3424.35 2641.21 10078.45 8059.87 11617.59 3768.92 Profit after tax 3136.85 3231.45 2016.76 8752.64 6044.75 10347.50 Other Comprehensive Income/(Loss) (net of tax) (497.79)(57.27)12.32 (512.22)11.46 (107.34)Total Comprehensive Income after tax 2639.06 3174.18 2029.08 8240.42 6056.21 10,240.16

Unaudited

17087.10

Quarter Ended

Unaudited Unaudited

12840.14

31.12.2024 | 30.09.2024 | 31.12.2023

18787.32

The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Standalone and Consolidated Quarterly Financial Results are available on the Stock Exchange websites at www.bseindia.com and www.nseindia.com and on the company's website www.anupengg.com and the same can be accessed by scanning the QR Code.

For The Anup Engineering Limited Reginaldo Dsouza Managing Director DIN: 08590850

Year Ended

31.03.2024

Audited

55034.47

Nine months Ended

31.12.2023

Unaudited

39346.22

31.12.2024

Unaudited

50302.88

Dhani Loans and Services Limited

(CIN: U74899DL1994PLC062407)

Extract of unaudited Standalone Financial Results for the quarter and nine months ended 31 December 2024 [Regulation 52 (8), read with Regulation 52 (4), of the SEBI (Listing and other Disclosure Requirements) Regulations, 2015 (LODR Regulations)]

(₹ in Lakhs)

Sr.		Quarter ended	Nine months ended	Quarter ended	Year ended		
No.	Particulars	31.12.2024 (Unaudited)	31.12.2024 (Unaudited)	31.12.2023 (Unaudited)	31.03.2024 (Audited)		
1.	Total Income from Operations	6,904.38	21,873.64	8,080.61	31,758.06		
2.	Net profit/(loss) for the period (before tax and exceptional items)	6,677.22	13,291.03	3,160.25	9,923.99		
3.	Net profit/(loss) for the period before tax (after exceptional items)	6,677.22	13,291.03	3,160.25	9,923.99		
4.	Net profit/(loss) for the period after tax (after exceptional items)	4,072.62	9,055.12	3,303.01	7,373.92		
5.	Total Comprehensive Income for the period/year	4,072.62	(9,201.82)	3,303.01	7,517.09		
6.	Paid-up equity share capital	6,118.80	6,118.80	6,118.80	6,118.80		
7.	Reserves (excluding Revaluation Reserve)	3,02,938.36	3,02,938.36	3,08,565.06	3,12,067.95		
8.	Securities Premium Account	2,97,573.15	2,97,573.15	2,97,573.15	2,97,573.15		
9.	Net Worth	3,07,595.94	3,07,595.94	3,13,222.64	3,16,725.53		
10.	Paid-up debt capital / outstanding debt	7,936.12	7,936.12	25,830.94	13,728.76		
11.	Outstanding Redeemable Preference Shares		(4)				
12.	Debt Equity Ratio	0.03	0.03	0.10	0.05		
13.	Earnings per share (of ₹ 10 each) *(EPS for the quarter and nine months ended not annualised) -Basic (Amount in ₹) -Diluted (Amount in ₹)	6.66* 6.66*	14.8* 14.8*	5.40* 5.40*	12.05 12.05		
14.	Capital Redemption Reserve	900.82	900.82	900.82	900.82		
15.	Debenture Redemption Reserve	25	881	2	97		
16.	Debt Service Coverage Ratio		Not Applicable, bei	ng an NBFC	iV		
17.	Interest Service Coverage Ratio	Not Applicable, being an NBFC					

Notes to the Financial Results:

- 1. The above unaudited standalone financial results of Dhani Loans and Services Limited ('DLSL' or 'the Company') for the quarter and nine months ended 31 December 2024 have been reviewed by the Audit Committee and subsequently approved at the meeting of the Board of Directors held on 31 January 2025.
- 2. This unaudited financial results of the Company for the quarter and nine months ended 31 December 2024 have been prepared in accordance with the requirement of Regulation 52 of SEBI (Listing Obligations and Disclosure Requirements) Regulations, 2015 (LODR Regulations) as amended from time to time.
- 3. The above is an extract of the detailed format of quarter and nine months ended financial results filed with the Stock Exchanges under Regulation 52 of SEBI (Listing Obligations and Disclosure Requirements) Regulations, 2015 (LODR Regulations). The full format of the quarter and nine months ended financial results are available on the Company's website (https://www.dhaniloansandservices.com) and on the websites of the Stock Exchange(s) (BSE - http://www.bseindia.com and NSE- http://www.nseindia.com)
- 4. For the other line items referred in regulation 52(4) of the Listing Regulations, pertinent disclosures have been made to the Stock Exchange(s) BSE and NSE and can be accessed on http://www.bseindia.com and http://www.nseindia.com respectively.
- 5. Figures for the prior year/quarter have been regrouped and / or reclassified wherever considered necessary.

Registered Office: 1/1 E, First Floor, East Patel Nagar, New Delhi-110008 (CIN: U74899DL1994PLC062407)

For and on behalf of Board of Directors Sanjeev Kashyap

Date: 31 January 2025 **CEO & Whole Time Director**

This is a public announcement for information purposes only and is not a prospectus announcement and does not constitute an invitation or offer to acquire, purchase or subscribe to securities. Not for release, publication or distribution directly or indirectly, outside India. Initial public offer of Equity Shares (as defined below) on the main board of BSE Limited ("BSE") and National Stock Exchange of India Limited ("NSE", and together with BSE, the "Stock Exchanges") in compliance with Chapter II of the Securities and Exchange Board of India (Issue of Capital and Disclosure Requirements) Regulations, 2018, as amended ("SEBI ICDR Regulations").



Place : Gurugram

DR. AGARWAL'S HEALTH **CARE LIMITED**



Our Company was incorporated as 'Dr. Agarwal's Health Care Limited' at Chennai, Tamil Nadu as a public limited company under the Companies Act, 1956, pursuant to a certificate of incorporation dated April 19, 2010, issued by the Registrar of Companies, Tamil Nadu and Andaman and Nicobar Island at Chennai ("RoC") and commenced operations pursuant to a certificate for commencement of business dated May 29, 2010 issued by the RoC. For details in relation to changes in the registered office of our Company, see "History and Certain Corporate Matters" on page 250 of the Red Herring Prospectus dated January 23, 2025 filed with the ROC ("RHP" or the "Red Herring Prospectus").

Registered Office: 1" Floor, Buhari Towers, No.4 Moores Road, Off Greams Road, Near Asan Memorial School, Chennai 600 006, Tamil Nadu, India. Corporate Office: 3th Floor, Buhari Towers, No.4, Moores Road, Off Greams Road, Chennai 600 006, Tamil Nadu, India; Telephone: +91 44 4378 7777; Website: www.dragarwals.co.in; Contact person: Thanikainathan Arumugam, Company Secretary and Compliance Officer; E-mail: secretarial@dragarwal.com; Corporate Identity Number: U85100TN2010PLC075403

THE PROMOTERS OF OUR COMPANY: DR. AMAR AGARWAL, DR. ATHIYA AGARWAL, DR. ADIL AGARWAL, DR. ANOSH AGARWAL, DR. ASHVIN AGARWAL, DR. ASHAR AGARWAL, DR. AMAR AGARWAL FAMILY TRUST, DR. ADIL AGARWAL FAMILY TRUST, DR. ANOSH AGARWAL FAMILY TRUST, DR. ASHVIN AGARWAL FAMILY TRUST AND DR. ASHAR AGARWAL FAMILY TRUST, DR. AGARWAL'S EYE INSTITUTE AND DR. AGARWAL'S EYE INSTITUTE PRIVATE LIMITED

INITIAL PUBLIC OFFER OF UP TO [•] EQUITY SHARES OF FACE VALUE OF ₹1 EACH ("EQUITY SHARES") OF DR. AGARWAL'S HEALTH CARE LIMITED ("COMPANY")

FOR CASH AT A PRICE OF ₹[•] PER EQUITY SHARE (INCLUDING A SHARE PREMIUM OF ₹[•] PER EQUITY SHARE) ("OFFER PRICE") AGGREGATING UP TO ₹[•] MILLION COMPRISING A FRESH ISSUE OF UP TO [•] EQUITY SHARES OF FACE VALUE OF ₹1 AGGREGATING UP TO ₹3,000 MILLION BY OUR COMPANY ("FRESH ISSUE") AND AN OFFER FOR SALE OF UP TO 67,842,284 EQUITY SHARES OF FACE VALUE OF ₹1 AGGREGATING UP TO ₹[●] MILLION ("OFFERED SHARES") BY THE SELLING SHAREHOLDERS, CONSISTING OF UP TO 2,176,239 EQUITY SHARES OF FACE VALUE OF ₹1 AGGREGATING UP TO ₹[•] MILLION BY DR. AMAR AGARWAL, UP TO 2,629,829 EQUITY SHARES OF FACE VALUE OF ₹1 AGGREGATING UP TO ₹[.] MILLION BY DR. ATHIYA AGARWAL, UP TO 3,071,188 EQUITY SHARES OF FACE VALUE OF ₹1 AGGREGATING UP TO ₹[+] MILLION BY DR. ADIL AGARWAL, UP TO 3,614,508 EQUITY SHARES OF FACE VALUE OF ₹1 AGGREGATING UP TO ₹[•] MILLION BY DR. ANOSH AGARWAL, UP TO 241,269 EQUITY SHARES OF FACE VALUE OF ₹1 AGGREGATING UP TO ₹[•] MILLION BY DR. ASHVIN AGARWAL, UP TO 1,883,869 EQUITY SHARES OF FACE VALUE OF ₹1 AGGREGATING UP TO ₹[•] MILLION BY DR. AGARWAL'S EYE INSTITUTE (COLLECTIVELY "THE PROMOTER SELLING SHAREHOLDERS"), UP TO 7,083,010 EQUITY SHARES OF FACE VALUE OF ₹1 AGGREGATING UP TO ₹[•] MILLION BY ARVON INVESTMENTS PTE. LTD., UP TO 16,148,150 EQUITY SHARES OF FACE VALUE OF ₹1 AGGREGATING UP TO ₹[•] MILLION BY CLAYMORE INVESTMENTS (MAURITIUS) PTE. LTD., AND UP TO 30,755,592 EQUITY SHARES OF FACE VALUE OF ₹1 AGGREGATING UP TO ₹[•] MILLION BY HYPERION INVESTMENTS PTE. LTD. (COLLECTIVELY THE "INVESTOR SELLING SHAREHOLDERS"), UP TO 119,315 EQUITY SHARES OF FACE VALUE OF ₹1 AGGREGATING UP TO ₹[•] MILLION BY FARAH AGARWAL, UP TO 119,315 EQUITY SHARES OF FACE VALUE OF ₹1 AGGREGATING UP TO ₹[•] MILLION BY URMILA AGARWAL (COLLECTIVELY THE "OTHER SELLING SHAREHOLDERS") (THE PROMOTER SELLING SHAREHOLDERS, THE OTHER SELLING SHAREHOLDERS AND THE INVESTOR SELLING SHAREHOLDERS, COLLECTIVELY REFERRED TO AS THE "SELLING SHAREHOLDERS") AND SUCH EQUITY SHARES OFFERED BY THE SELLING SHAREHOLDERS ("OFFER FOR SALE", AND TOGETHER WITH THE FRESH ISSUE, THE "OFFER").

THE OFFER INCLUDES A RESERVATION OF UP TO 1,579,399 EQUITY SHARES OF FACE VALUE OF ₹1, AGGREGATING UP TO ₹[●] MILLION (CONSTITUTING UP TO [●1% OF THE POST-OFFER PAID-UP EQUITY SHARE CAPITAL), FOR SUBSCRIPTION BY ELIGIBLE EMPLOYEES ("EMPLOYEE RESERVATION PORTION") AND A RESERVATION OF UP TO 1,129,574 EQUITY SHARES AGGREGATING UP TO ₹[•] MILLION (CONSTITUTING UP TO [•]% OF THE POST-ISSUE PAID-UP EQUITY SHARE CAPITAL) FOR SUBSCRIPTION BY ELIGIBLE AEHL SHAREHOLDERS ("SHAREHOLDER RESERVATION PORTION"). THE OFFER LESS THE EMPLOYEE RESERVATION PORTION AND THE SHAREHOLDER RESERVATION IS HEREINAFTER REFERRED TO AS THE "NET OFFER". THE OFFER AND THE NET OFFER SHALL CONSTITUTE [•] % AND [•] % OF THE POST-OFFER PAID-UP EQUITY SHARE CAPITAL OF OUR COMPANY, RESPECTIVELY.

CORRIGENDUM: NOTICE TO INVESTORS

Please note that in the issue closing advertisement published in The Economic Times, Mint, Hindu Business Line, Financial Express, Jansatta, Business Standard and Mumbai Samachar, "Bid/ Offer Opens Today" was inadvertently mentioned instead of "Bid/ Offer Closes Today"

Please note that the Bid/Offer opened on Wednesday, January 29, 2025 and the Bid/Offer closes on Friday, January 31, 2025. All capitalised terms used herein and not specifically defined shall have the same meaning as ascribed to them in the RHP.

For DR, AGARWAL'S HEALTH CARE LIMITED

On behalf of the Board of Directors

Thanikainathan Arumugam Company Secretary & Compliance Officer

DR. AGARWAL'S HEALTH CARE LIMITED is proposing, subject to receipt of requisite approvals, market conditions and other considerations, to undertake an initial public offer of its Equity Shares and has filed the RHP with the RoC. The RHP is made available on the website of the SEBI at www.sebi.gov.in as well as on the websites of the BRLMs i.e., Kotak Mahindra Capital Company Limited at https://investmentbank.kotak.com, Morgan Stanley India Company Private Limited at www.morganstanley.com/india, Jefferies India Private Limited at www.jefferies.com and Motilal Oswal Investment Advisors Limited at www.motilaloswalgroup.com, the website of the NSE at www.nseindia.com and the website of the

risk and for details relating to such risks, please see the section titled "Risk Factors" beginning on page 33 of the RHP. Potential investors should not rely on the DRHP filed with SEBI for making any investment decision and instead should place reliance on the RHP. This announcement does not constitute an invitation or offer of securities for sale in any jurisdiction. The Equity Shares have not been and will not be registered under the U.S. Securities Act or any other applicable law of the United States and, unless so registered, may not be offered or sold within the United States except pursuant to an exemption from, or in a transaction not subject to, the registration requirements of the U.S. Securities Act and applicable state securities laws. Accordingly, the Equity Shares are being offered and sold (i) within the United States solely to persons who are reasonably believed to be "qualified institutional buyers" (as defined in Rule 144A under the Securities Act) pursuant to Section

BSE at www.bseindia.com and the website of the Company at www.dragarwals.co.in. Any potential investor should note that investment in equity shares involves a high degree of

4(a) of the Securities Act, or (ii) outside the United States in "offshore transactions" as defined in and in compliance with Regulation S under the Securities Act and the applicable laws of the jurisdiction where those offers and sales occur. There will be no public offering of the Equity Shares in the United States.

CONCEPT

financialexp.epapr.in

ಸರಕಾರದ ವೆಚ್ಚದಲ್ಲಿ ಗರ್ಭಪಾತ ನಡೆಸಲು ಸೂಚನೆ । ಉಚಿತ ವಾಹನ ವ್ಯವಸ್ಥೆಗೂ ಆದೇಶ

16 ವರ್ಷದ ಬಾಲಕಿಯ ಗರ್ಭಪಾತಕ್ಕೆ ಹೈ ಅನುಮತಿ

ಗಿದ್ದ 16 ವರ್ಷದ ಅಪ್ರಾಪ್ತೆಯ 27 ವಾರಗಳ ಭ್ಯೂಣದ ವೈದ್ಯಕೀಯ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿಸಿದೆ.

ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತ ವಯಸ್ಸಿನ ಸಂತ್ರಸ್ತೆ ಪರವಾಗಿ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವ ದಾಸ್ ಅವರಿದ್ದ ನ್ಯಾಯಪೀಠ ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಮಂಡಳಿಯ ಅಭಿ ಪ್ರಾಯ ಪಡೆದ ನಂತರ ಈ ಆನುಮತಿ ನೀಡಿದೆ. ಬಾಲಕಿಗೆ ವೈದ್ಯಕೀಯ ಗರ್ಭಪಾತ ನಿಯಮ ಗಳಂತೆ ಸರಕಾರಿ ವೆಚ್ಚದಲ್ಲಿ ಗರ್ಭಪಾತ ನಡೆಸ ಬೇಕು. ಅರ್ಜಿದಾರ ಅಪ್ರಾಪ್ತೆಯ ಜೀವಕ್ಕೆ ಹಾನಿ ಯಾಗುವಂತಿದ್ದರೆ ಅಂತಹ ಕಾರ್ಯವಿಧಾನ ವೈದ್ಯರು ನಿರ್ಧಾರ ತೆಗೆದುಕೊಳ್ಳ ಬಹುದು. ಗರ್ಭಪಾತ ಮಾಡಿದಲ್ಲಿ ಭ್ರೂಣವನ್ನು ಡಿಎನ್ಎ ಪರೀಕ್ಷೆಗಾಗಿ ಬೆಂಗಳೂರಿನ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಬೇಕು



ಅಲ್ಲದೇ, ಚಿಕಿತ್ರೆಗಾಗಿ ಸಂತ್ರಸ್ತೆ ಮತ್ತವರ ಪೋಷಕರು ಆಸತ್ರೆಗೆ ಕರೆದೊಯ್ಯಲು ಮತ್ತು ಅಲ್ಲಿಂದ ಮನೆಗೆ ಕರೆದುಕೊಂಡು ಬರುವುದು ಹಾಗೂ ಹೆಚ್ಚುವರಿ ಚಿಕಿತ್ಸೆಗಾಗಿ ಮತ್ತೊಂದೆಡೆ ಹೋಗಬೇಕಾದರೂ ಸ್ಥಳೀಯ ಪೊಲೀಸ್ ಠಾಣೆ ಮಾಡಬೇಕು. ಆದೇಶಕ್ಕೆ ಸಂಬಂಧಿಸಿದಂತೆ ಮುಂದಿನ ಎರಡು ವಾರಗಳಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಸಂತ್ರಸ್ಥೆಯ ತಾಯಿ 2025ರ ಜ.16ರಂದು ಪೊಲೀಸರಿಗೆ ದೂರು ನೀಡಿ, ನನ್ನ 16 ವರ್ಷದ ಮಗಳ ಮೇಲೆ ಯುವಕನೊಬ್ಬ ಕಳೆದ ಆರು - ಏಳು ತಿಂಗಳಿಂದ ನಿಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಇದರಿಂದ ಪುತ್ರಿ ಗರ್ಭ ಧರಿಸಿದ್ದಾಳೆ ಎಂದು ಆರೋಪಿಸಿದ್ದರು. ಪೊಲೀಸರು ಆರೋಪಿ ಯನ್ನು ಬಂಧಿಸಿ ಪೋಕ್ಸ್ಟೋ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದರು. ಜನವರಿ 18 ರಂದು ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆ ನಡೆಸಿದಾಗ, ಆಕೆಗೆ ಗರ್ಭಕ್ಕೆ 26 ವಾರ, 6 ದಿನ ಆಗಿರುವುದು ತಿಳಿದಿತ್ತು

ಈ ಮಧ್ಯೆ ಗರ್ಭಪಾತಕ್ಕೆ ಅನುಮತಿ ನೀಡು ವಂತೆ ಕೋರಿ ಮಕ್ಕಳ ಕಲ್ಯಾಣ ಸಮಿತಿಗೆ ಸಂತ್ರಸ್ತೆ ಮತ್ತು ಆಕೆಯ ತಾಯಿ ಕೋರಿದ್ದರು. ಸಮಿತಿಯು 2025ರ ಜ.21ರಂದು ಈ ಕುರಿತು ವರದಿ

ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಇದೀಗ ತನ್ನ ತಾಯಿ ಮೂಲಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ಸಂತ್ರಸ್ತೆ, ವೈದ್ಯಕೀಯ ಗರ್ಭಪಾತಕ್ಕೆ ಅವಕಾಶ ಕಲ್ಪಿಸಬೇಕು. ಗರ್ಭಪಾತ ಮಾಡಲು ವೈದ್ಯಕೀಯ ಮಂಡಳಿ ರಚನೆ ಮಾಡಲು ವಾಣಿ ವಿಲಾಸ ಆಸತ್ರೆಗೆ ನಿರ್ದೇಶಿಸಬೇಕು ಎಂದು

ಅರ್ಜಿಯ ಸಂಬಂಧ ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಪೀಠ, ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಸೋಮವಾರದೊಳಗೆ ಸಂತ್ರಸ್ತೆಯ ತಪಾಸಣೆಗೆ ವೈದ್ಯಕೀಯ ಮಂಡಳಿ ರಚಿಸಬೇಕು. ಬಳಿಕ ಸಂತ್ರಸ್ತೆ ಹಾಜರಾಗಬೇಕು. ಸಂತ್ರಸ್ತೆಗೆ ವೈದ್ಯಕೀಯ ಗರ್ಭಪಾತ ಮಾಡುವ ಸಾಧ್ಯತೆ ಬಗ್ಗೆ ಮಂಡಳಿ ತಪಾಸಣೆ ನಡೆಸಿ, ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿತ್ತು. ವೈದ್ಯರ ವರದಿಯ ಆಧಾರದಲ್ಲಿ ಕೋರ್ಟ್ ಈ

ಬಾಬುಸಾಬ್ಪಾಳ್ಯದಲ್ಲಿ 2024ರ ಅಕ್ಟೋಬರ್ ನಲ್ಲಿ ನಡೆದಿದ್ದ ಘಟನೆ

ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣ: ನಿಲ್ಲದ ತನಿಖೆ

ಬೆಂಗಳೂರು: 2024ರ ಅಕ್ಟೋಬರ್ 22ರಂದು ನಡೆದ ಬಾಬು ಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತದಿಂದ 8 ಜನ ಮೃತಪಟ್ಟಪ್ರಕರಣ ಸಂಬಂಧ ವರದಿ ಐಐಎಸ್ಸಿಯಿಂದ ಹೆಣ್ಣೂರು ಪೊಲೀಸರ ಕೈಸೇರಿದೆ. ಸದ್ಯ ಈ ವರದಿ ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಅಕ್ಟೋಬರ್ 22 ರಂದು ಬಾಬುಸಾಬ್ ಪಾಳ್ಯದಲ್ಲಿ ದುರ್ಘ ಟನೆ ಸಂಭವಿಸಿತ್ತು. ಸಿಎಂ ಸಿದ್ದರಾಮಯ್ಯ ಖುದ್ದು ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಸೂಚಿಸಿದ್ದರು. ಕಟ್ಟಡದ ಅಡಿಪಾಯ ಸರಿ ಯಾಗಿ ಹಾಕದಿದ್ದಕ್ಕೆ ದುರ್ಘಟನೆ ಕಾರಣವೆನ್ನಲಾಗಿತ್ತು. ಕಟ್ಟಡ ನಿರ್ಮಾಣಕ್ಕೂ ಮೊದಲು ಆಳವಿದ್ದ ಸ್ಥಳ ಎತ್ತರಿಸಲಾಗಿತ್ತು. ಆ ಬಳಿಕ ಪರೀಕ್ಷಿಸದೆ ಸಾಧಾರಣವಾಗಿ ಅಡಿಪಾಯ ಹಾಕಿದ್ದರು. ಕಡಿಮೆ ಪ್ರಮಾಣದಲ್ಲಿ ಫೌಂಡೇಷನ್ ಹಾಕಿ ಎಡವಟ್ಟಾಗಿತ್ತು. ಕಟ್ಟಡದ ತೂಕ ಹೆಚ್ಚಾಗಿ ಕಂಬಗಳು ಕುಸಿತಗೊಂಡಿದ್ದವು. ಸದ್ಯ ವರೆದಿ ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಎಂಟು ಜನರ ಸಾವು: ದುರ್ಘಟನೆಗೆ ಸಂಬಂಧಿಸಿದಂತೆ

ಲೋಕಾಯುಕ್ತರು ಸಹ ಸ್ಥಳಕ್ಕೆ ಆಗಮಿಸಿ ಕ್ರಮಕ್ಕೆ ಆಗ್ರಹಿಸಿ ದ್ದರು. ಈ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿದ್ದ ಹೆಣ್ಣೂರು ಠಾಣಾ ಪೊಲೀಸರು, ಕಟ್ಟಡ ಮಾಲೀಕರಾದ ಮುನಿ ರಾಜು ರೆಡ್ಡಿ, ಮಗ ಭುವನ್ ರೆಡ್ಡಿ ಬಂಧನವಾಗಿತ್ತು. ಬಿಬಿಎಂಪಿ ಎಂಜಿನಿಯರ್ಗಳನ್ನು ಅಮಾನತು ಮಾಡಲಾ ಗಿತ್ತು. 8 ಜನರು ಕಟ್ಟಡ ಅವಶೇಷಗಳ ಅಡಿ ಸಿಲುಕಿ ಸಾವನ್ನಪ್ಪಿ ದ್ದರೆ, ಅದೃಷ್ಟವ ಶಾತ್ ಮೂವರು ಬದುಕುಳಿದು ಪಾರಾಗಿ ದ್ದರು. 60X40 ಜಾಗದಲ್ಲಿ ಅನಧಿಕೃತ ಮತ್ತು ಅವೈಜ್ಞಾನಿಕ ವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದರು. ನಾಲ್ಕು ಅಂತಸ್ಥಿನ ಕಟ್ಟಡಕ್ಕೆ ಅನುಮತಿ ಪಡೆದು, 7 ಅಂತಸ್ತಿನ ಕಟ್ಟಡೆ ನಿರ್ಮಾಣ ಮಾಡಲಾ ಗುತ್ತಿತ್ತು. 6ನೇ ಅಂತಸ್ತು ನಿರ್ಮಿಸಲಾಗಿದ್ದು, 7ನೇ ಅಂತಸ್ತಿನ ಕಾಮಗಾರಿ ವೇಳೆ ಕಟ್ಟಡ ಕುಸಿದಿತ್ತು. ನಿರಂತರವಾಗಿ ಕಾರ್ಯಾ ಚರಣೆ ನಡೆಸಿದರೂ ಆರು ಕಾರ್ಮಿಕರ ಪ್ರಾಣ ಉಳಿಸಿಕೊಳ್ಳಲು ಆಗಲಿಲ್ಲ. ಅರ್ಮಾನ್, ತ್ರಿಪಾಲ್, ಮೊಹಮ್ಮದ್ ಸಾಹಿಲ್, ಶಂಕರ್, ಸತ್ಯರಾಜ್ ಎಂಬುವವರು ಬಲಿಯಾಗಿದ್ದರು.



ಉತ್ತರ ಕನ್ನಡ ಜಲ್ಲಾ ಪೊಲೕಸ್

ಬೇಕಾಗಿದ್ದಾರೆ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪೊಲೀಸ್ ಠಾಣಾ ಗುನ್ನಾ ನಂ: 09/2025 ಕಲಂ:325,303(2)BNS-2023 ಗೋವು ಸಾಗಾಟ ಮತ್ತು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಭಾವಚಿತ್ರದಲ್ಲಿರುವ ಪ್ರಮುಖ ಆರೋಪಿಗಳಾದ

1) ಮಜಾಮಿಲ್ 2) ವಸೀಮ್ ಸುಲೈಮಾನ್ ಮೀರಜಿಕರ್ ನೇರವರ ಇರುವಿಕೆಯ ಬಗ್ಗೆ ಪೊಲೀಸ್ ಅಧೀಕ್ಷಕರ ದೂರವಾಣಿ ಸಂಖ್ಯೆ: 9480805208, 9480805201 ನೇದಕ್ಕೆ ಮಾಹಿತಿ ನೀಡಿದಲ್ಲಿ ಮಾಹಿತಿದಾರರಿಗೆ ತಲಾ 50,000/- ರೂ.ಗಳ ಬಹುಮಾನವನ್ನು ನೀಡಲಾಗುವುದು

ಮಾಹಿತಿದಾರರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು.





ವಸೀಮ್ ಸುಲೈಮಾನ್ ಮೀರಜಿಕರ್,

ಜಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ: ೦৪૩৪2-22655೦

ಕಾಮೆಡ್-ಕೆ ಪ್ರವೇಶ ಪರೀಕ್ಷೆ ಮೇ 10ರಂದು

ಬೆಂಗಳೂರು: ಕಾಮೆಡ್–ಕೆ ಯುಜಿ ಇಟಿ ಹಾಗೂ ಯುಬಿ–ಗೇಜ್ 2025ರ ಪ್ರವೇಶ ಪರೀಕ್ಷೆ ಮೇ.10ರ ಶನಿವಾರ ನಡೆಯಲಿದೆ ಎಂದು ಕಾಮೆಡ್ ಕೆ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ. ಕುಮಾರ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಕೀಕೃತ ಪ್ರವೇಶ ಪರೀಕ್ಷೆ ರಾಜ್ಯದ 150ಕ್ಕೂ ಇಂಜಿ ನಿಯರ್ ಕಾಲೇಜುಗಳು, ದೇಶದ 50ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ, ಸ್ವಯಂ ಅನುದಾತನಿ ಹಾಗೂ ಡೀಮ್ಡ್ ವಿವಿಗಳ ಪ್ರವೇಶಕ್ಕೆ ಪರೀಕ್ಷೆ ನಡೆಸಲಾಗುತ್ತಿದೆ. ಫೆ.3ರಿಂದ ಮಾ.15ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು. ರಾಜ್ಯದ ಅನುದಾನ ರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜು ಗಳ ಸಂಘ ಹಾಗೂ ಯುನಿ-ಗೇಜ್ ಸದಸ್ಯ ವಿಶ್ವವಿದ್ಯಾಲ ಯಗಳಿಗೆ ಸಂಯೋ ಜಿತವಾಗಿರುವ ಸಂಸ್ಥೆಗಳು ನಡೆಸುವ ಬಿಇ ಹಾಗೂ ಬಿಟೆಕ್ ಕೋರ್ಸ್ಗಳಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳಿಗೆ ಈ ಪರೀಕ್ಷೆ ನಡೆಯಲಿದೆ. ಆನ್ಲೈನ್ ಪರೀಕ್ಷೆ ರಾಷ್ಟ್ರದ 200ಕ್ಕೂ ಹೆಚ್ಚು ನಗರಗಳ 400ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರ ಗಳಲ್ಲಿ ನಡೆಯಲಿದೆ. ಈ ಬಾರಿ 1.20 ಲಕ್ಷ ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸುವ ಭರವಸೆ ಇದೆ ಎಂದು ಅವರು ಮಾಹಿತಿ ನೀಡಿದರು. ಅರ್ಜಿ ಸಲ್ಲಿಕೆ ಹಾಗೂ ಪರೀಕ್ಷೆ ಪ್ರಕ್ರಿಯೆ ಸಂಪೂರ್ಣವಾಗಿ ಆನ್ ಲೈನ್ ನಲ್ಲಿ ನಡೆಯಲಿದೆ. ಅರ್ಜಿ ಸಲ್ಲಿಸಲು ಮಾ.15 ಕೊನೆ ದಿನ. ಅರ್ಜಿಗಳನ್ನು ಪೂರ್ಣ ಅರ್ಜಿ ಮತ್ತು ಪರೀಕ್ಷಾ ಪ್ರಕ್ರಿಯೆ ಆನ್ ಲೈನ್ನಲ್ಲಿ ನಡೆಸಲಾಗುವುದು. ಅರ್ಜಿ ಸಲ್ಲಿಸಲು ಮಾರ್ಚ್ 15 ಕೊನೇ ದಿನ. ಅರ್ಜಿ ಸಲ್ಲಿಕೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ಗೆ ಭೇಟಿ ನೀಡಲು ಹೇಳಿದರು.

ಇ.ಡಿ.–ಲೋಕಾಯುಕ್ತಕ್ಕೆ ಎನ್.ಆರ್ ರಮೇಶ್ ದೂರು ಮಾರ್ಷಲ್ ಗಳ ಹೆಸರಲ್ಲಿ ಬೃಹತ್ ವಂಚನೆ

ಬೆಂಗಳೂರು: ಮಾರ್ಷಲ್ ಗಳ ಸೇವೆಯ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ವಂಚಿಸಿರುವ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತರು, ಆಡಳಿತಾಧಿಕಾರಿಗಳು, ವಿಶೇಷ ಆಯುಕ್ತರು, ಚೀಫ್ ಮಾರ್ಷಲ್ ರಾಜವೀರ್ ಸಿಂಗ್ ಮತು ಇತರೆ 16 ಹಿರಿಯ ಅಧಿಕಾರಿಗಳ ವಿರುದ ಇಡಿ ಮತ್ತು ಲೋಕಾಯುಕ್ತದಲ್ಲಿ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ದೂರು ಸಲ್ಲಿಸಿದ್ದಾರೆ.

ಬಿಬಿಎಂಪಿಯಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯದ ನಿರ್ವಹಣೆ ಕಾರ್ಯಗಳಿಗೆಂದು 2017ರಲ್ಲಿ ಪಾಲಿಕೆಯ ಕೌನ್ಫಿಲ್ ಸಭೆಯ ತೀರ್ಮಾನದಂತೆ ಅನುಮೋದನೆಯೊಂದಿಗೆ ನಿಯೋಜಿಸಿಕೊಳ್ಳಲಾಗಿತ್ತು. ಆದರೆ, ಕಾಲಾನುಕ್ರಮದಲ್ಲಿ ಕೆರೆಗಳ ಭದ್ರತೆಗೆಂದು, ತ್ಯಾಜ್ಯ ವಿಲೇವಾರಿ ಸಂಸ್ಕರಣಾ ಘಟಕಗಳ ಭದ್ರತೆ ಗೆಂದು, ಇಂದಿರಾ ಕ್ಯಾಂಟೀನ್ ಗಳ ಭದ್ರತೆಗೆಂದು 700 ಕ್ಕೂ ಹೆಚ್ಚು ಮಾರ್ಷಲ್ಗಳನ್ನು ನಿಯೋಜನೆ ಮಾಡಿಕೊಂಡಿರುವುದಾಗಿ ತಪ್ಪು ಮಾಹಿತಿಗಳನ್ನು ನೀಡುತ್ತಾ, ನಕಲಿ ದಾಖಲೆಗಳನ್ನು ಸಷ್ಟಿಸಿ ಪ್ರತಿವರ್ಷ



ಹತ್ತಾರು ಕೋಟಿ ರುಪಾಯಿಗಳಷ್ಟು ಹಣವನ್ನು ಲೂಟಿ ಹೊಡೆಯುತ್ತಿರುವ ಬಗ್ಗೆ ಈ ಹಿಂದೆ ಲೋಕಾಯುಕ್ತ ಸಂಸ್ಥೆಯಲ್ಲಿ ದೂರನ್ನು ನೀಡಿದ್ದಾರೆ. ನಿವೃತ್ತರ ಸೇವೆ ಬಳಕೆ ಇಲ್ಲ: 2017ರ ಕೌನ್ಫಿಲ್ ಸಭೆ ಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಸೈನಿಕರನ್ನು ಮಾರ್ಷಲ್ ಸೇವೆಗಳಿಗೆ ಬಳಸಿಕೊಳ್ಳಬೇಕೆಂದು ಅತ್ಯಂತ ಸ್ಪಷ್ಟವಾಗಿ ನಿರ್ಣಯ ತೆಗೆದುಕೊಂಡಿದ್ದರೂ, ಯಾವ ಒಂದು ವಾರ್ಡಿನಲ್ಲಿ

ಇಂದಿರಾ ಕ್ಯಾಂಟೀನ್ ಗಳಲ್ಲಾಗಲೀ, ಕೆರೆಗಳಲ್ಲಾಗಲೀ ಒಬ್ಬರೇ ಒಬ್ಬ ನಿವೃತ್ತ ಸೈನಿಕರನ್ನು ಈ ಕಾರ್ಯಕ್ಕೆ ಬಳಸಿಕೊಳ್ಳದೇ ಕೇವಲ ಎನ್ಸ್ ಸುವೂರ್ಣ ಗೊಳಿಸಿರುವ ವ್ಯಕ್ತಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಸಂಬಳದಲ್ಲೂ ಕಡಿತ: ಪ್ರತಿಯೊಬ್ಬ ಮಾರ್ಷಲ್ ಗೆ ತಲಾ 25 ಸಾವಿರ ರು. ವೇತನವನ್ನು ಪಾಲಿಕೆ ನೀಡು ತ್ರಿದ್ದು, ವಾಸ್ತವವಾಗಿ ಮಾರ್ಷಲ್ಗಳಿಗೆ ಕೇವಲ 17 ರಿಂದ 18 ಸಾವಿರ ರು. ಮಾತ್ರವೇ ಹಣ ಸಂದಾಯ ವಾಗುತ್ತಿದೆ. ಪ್ರತಿಯೊಬ್ಬ ಮಾರ್ಷಲ್ಗಳಿಗೆ ಐದು ಲಕ್ಷ ವಿಮೆಯನ್ನು ಮಾಡಿಸಲಾಗಿದ್ದು, ವಿಮೆಯ ಹಣವನ್ನು ಪಾಲಿಕೆಯ ಬೊಕ್ಕಸದಿಂದಲೇ ಭರಿಸು ತ್ತಿದೆ. ಆದರೆ, ಈ ಮಾರ್ಷಲ್ ಗಳು ಕಾಯಿಲೆಗಳಿಗೆ ತುತ್ತಾಗಿ ಆಸ್ಪತ್ರೆಗಳಿಗೆ ದಾಖಲಾದ ಸಂದರ್ಭದಲ್ಲಿ ಆ ವಿಮೆ ಮೊತ್ತವನ್ನು ಪಡೆದು ಕೊಳ್ಳದೆ, ಪಾಲಿಕೆಯ ಬೊಕ್ಕಸದಿಂದಲೇ ಆಸ್ಪತ್ರೆ ವೆಚ್ಚ ವನ್ನೂ ಸಹ ಭರಿಸುತ್ತಿರುವುದು ದೊಡ್ಡ ವಂಚನೆ ಯಾಗಿದೆ ಎಂದು

ಅನುಬಂಧ IV-ಎ

ಸ್ಥಿರಾಸ್ತಿಗಳ ಮಾರಾಟಕ್ಕಾಗಿ ಮಾರಾಟದ ಸೂಚನೆ

ಸೆಕ್ಯುರಿಟಿ ಇಂಟರೆಸ್ಟ್ (ಎಸ್ಫೋರ್ಸ್ಮೆಎಂಟ್) ನಿಯಮಗಳು, 2002ರ ನಿಯಮ 8(6) ಮತ್ತು ನಿಯಮ 9(1)ರ ನಿಬಂಧನೆಗೊಂದಿಗೆ ಓದಲಾಗುವ ಸೆಕ್ಯುರೈಟೇಶನ್ ಆ್ಯಂಡ್ ರಿಕನ್ಸ್ಚಕ್ಷನ್ ಆಫ್ ಫೈನಾನ್ಡಿಯಲ್ ಅಸೆಟ್ಸ್ ಆ್ಯಂಡ್ ಎನ್ಫೋರ್ಸ್ಮೆಎಂಟ್ ಆಫ್ ಸೆಕ್ಯುರಿಟಿ ಇಂಟರೆಸ್ಟ್ ಕಾಯ್ದೆ, 2002ರಡಿಯಲ್ಲಿ ಸ್ಥಿರಾಸ್ತಿಗಳ ಮಾರಾಟದ ಸಲುವಾಗಿ ಇ–ಹರಾಜು ಮಾರಾಟ ಸೂಚನೆ.

ಈ ಮೂಲಕ ಸಾರ್ವಜನಿಕರಿಗೆ ಮತ್ತು ಮುಖ್ಯವಾಗಿ ಸಾಲಗಾರರು (ಗಳು) ಮತ್ತು ಗ್ಯಾರಂಟರ (ಗಳು) ರಿಗೆ ಸೂಚನೆ ನೀಡುವುದೇನೆಂದರೆ, ಸಮ್ತಾನ್ ಕ್ಯಾಪಿಟಲ್ ಲಿಮಿಟೆಡ್ (ಹಿಂದೆ ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು) (CIN : L65922DL2005PLC136029) (''ಸೆಕ್ಕೂರ್ಡ್ ಕೈಡಿಟರ್'') ಇವರಿಗೆ ಮಾರ್ಟ್ ಗೇಜ್ ಮಾಡಲಾದ ಈ ಕೆಳಗೆ ವಿವರಿಸಲಾದ ಸ್ಥಿರಾಸ್ತಿ(ಗಳು)ಯ ಭೌತಿಕ ಸ್ವಾ<mark>ಧೀತೆಯನ್ನು</mark> ಸೆಕ್ಕೂರ್ಡ್ ಕ್ರೆಡಿಟರರ ಅಧಿಕೃತ ಅಧಿಕಾರಿಯವರು ಪಡೆದುಕೊಂಡಿದ್ದು, ಸೆಕ್ಯೂರ್ಡ್ ಕ್ರೆಡಿಟರರಿಗೆ <mark>ಶಿವಶಂಕರಪ್ಪ ಜಿ ಮತ್ತು ಮಹಾಲಕ್ಷ್ಮಿ ಸಿ ವಿ</mark> ಇವರಿಂದ <mark>ಸಾಲ ಖಾತೆ ಸಂ</mark>. HHLTUM00408272 ಇದರಲ್ಲಿನ ಅಸಲು, ಹಿಂದಿನ ಬಾಕಿ (ಸಂಚಯಿತ ವಿಳಂಬ ಶುಲ್ಕವನ್ಕೊಳಗೊಂಡು) ಮತ್ತು 09.01.2025ರ ತನಕದ ಬಡ್ಡಿ ರೂ. 9,59,715/- (ರೂಪಾಯಿ ಒಂಬತ್ತು ಲಕ್ಷ <mark>ಐವತ್ತ ಒಂಬತ್ತು ಸಾವಿರದ ಏಳು ನೂರ ಹದಿನೈದು ಮಾತ್ರ)</mark> ಸಾಲ ಒಪ್ಪಂದ ಮತ್ತು ಇತರ ಸಂಬಂಧಿತ ದಸ್ತಾವೇಜೆ(ಗಳು)ನಂತೆ ಕಾನೂನು ಸಂಬಂಧಿತ ವೆಚಚ್ಚಗಳು ಮತ್ತು ಸೆಕ್ಯೂರ್ಡ್ ಕ್ರೆಡಿಟರರಿಗೆ ಬರ ಬೇಕಾದ ಇತರ ಶುಲ್ಕಗಳೊಂದಿಗೆ 10.01.2025ರಿಂದ ಭವಿಷ್ಯ ದ ಬಡ್ಡಿ ಯ ವಸೂಲಿಗಾಗಿ ''<mark>ಎಲ್ಲಿದೆಯೊ ಹಾಗೆ'', ''ಎನಿದೆಯೊ ಹಾಗೆ'' ಮತ್ತು ''ಯಾವುದೇ ರಿಕೊರ್ಸ್ ಇಲ್ಲದ''</mark> ಆಧಾರದಲ್ಲಿ ತಾರೀಖು <mark>20.02.2025</mark>ರಂದು ಸಂಜೆ 04.00 ರಿಂದ ಸಂಜೆ 05.00 ರವರೆಗೆರ_ಿತನಕ ಮಾರಾಟ ಮಾಡಲಿದಾರೆ.

ಸ್ಥಿರಾಸ್ತಿ(ಗಳ)ಯ ರಿಸರ್ವ್ ಬೆಲೆ ರೂ. 6,00,000/- (ರೂಪಾಯಿ ಆರು ಲಕ್ಷ ಮಾತ್ರ) ಆಗಿದೆ ಮತ್ತು ಅರ್ನೆಸ್ಟ್ ಮನಿ ಡಿಪಾಸಿಟ್ (''ಇಎಮ್ಡಿ'') **ರೂ. 60,000/- (ರೂಪಾಯಿ ಅರವತ್ತು ಸಾವಿರ ಮಾತ್ರ)** ಅಂದರೆ, ರಿಸರ್ವ್ ಬೆಲೆಯ 10%ಕ್ಕೆ ಸಮನಾಗಿದೆ.

ಸ್ಥಿರಾಸ್ತಿ(ಗಳ) ವಿವರಣೆ

ಆಸ್ತಿಹೊಂದಿರುವ ಸಂ. 68, ವಾರ್ಡ್ ನಂ. 1, ಮರಲೇನಹಳ್ಳಿ, ತುಮಕೂರು, ಕರ್ನಾಟಕ- 572106.

ಮಾರಾಟದ ವಿವರವಾದ ನಿಯಮಗಳು ಮತ್ತು ಷರತ್ತುಗಳಿಗಾಗಿ, ದಯವಿಟ್ಟು ಸುರಕ್ಷಿತ ಸಾಲಗಾರರ ವೆಬ್ಸೈಟ್ ನಲ್ಲಿ ಒದಗಿಸಲಾದ ಲಿಂಕ ಆನ್ನು ಉಲ್ಲೇಖಿಸಿ ಅಂದರೆ www.sammaancapital.com; ಸಂಪರ್ಕ ಸಂಖ್ಯೆ : 0124-6910910, +91 7065451024; ಇ–ಮೇಲ್ ಐಡಿ auctionhelpline@sammaancapital.com. ಬಿಡ್ಡಿಂಗ್ಗಾಗಿ, https://assets.matexauctions.com ಗೆ ಲಾಗಿನ್ ಮಾಡಿ.

ಸ್ಥಳ : ತುಮಕೂರು

ಅಧಿಕಾರಯುಕ್ತ ಅಧಿಕಾರಿ ಸಮಾನ್ ಕ್ಯಾಪಿಟಲ್ ಲಿಮಿಟೆಡ (ಹಿಂದೆ ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು)

ಪ್ಲಾಟ್ ಸಂಖ್ಯೆ 41, ಶೇಷಾದ್ರಿ ರಸ್ತೆ, ಆನಂದ್ ರಾವ್ ಸರ್ಕಲ್, ಬೆಂಗಳೂರು -560009

ನಾಟಕೋತ್ತವ

ಬೆಂಗಳೂರು: ಅಂತಾರಾಷ್ಟ್ರೀಯ ನಾಟಕ ಪ್ರದರ್ಶನ ಫೆ.8ರವರೆಗೆ ಮಲ್ಲತ್ತಳ್ಳಿ ಕಲಾ ಭಾರತ ರಂಗ ರಜತ ಮಹೋತ್ಸವದ ಪ್ರಯುಕ್ತ ಭಾರತ ಸಂಸ್ಕೃತಿ ಸಚಿ ವಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ, ರಾಷ್ಟ್ರೀಯ ನಾಟಕ ಶಾಲೆ ಸಹಯೋಗ ದೊಂದಿಗೆ ನಡೆಯಲಿರುವ ರಂಗ ಪರಿಷೆ ಯಲ್ಲಿ ಎ ಫ್ರೆಂಡ್ ಬಿಯಾಂಡ್ ದ ಫನ್, ದ ಮ್ಯಾರೇಜ್ ಆಫ್ ಬಲ್ಜಿಮ್ನೋವ್, ಮಾಯರಿ ಮೈ ಕಾ ಸೇ ಕಹು ಮುಂತಾದ ನಾಟಕ ಗಳು ಪ್ರದರ್ಶನಗೊಳ್ಳಲಿವೆ.

ನನ ಕಕ್ಷಿದಾರರಾದ ಶೀ**ಮತಿ ಗಂಗರತ್ನ ಎನ್.ಸಿ.** ರವ ಮಾಲಿಕತ್ವಕ್ಕೊಳಪಟ್ಟ ಈ ಹಿಂದೆ ಶ್ರೀಮ ೋಜಮ್ಮ ಮತ್ತು ಅವರ ಮಕ್ಕಳು ಹಿಂದಿನ ಮಾಲಿಕರಾ , ಜು ಟಿ.ಎಂ. ರವರಿಗೆ ಬರೆದುಕೊಟ್ಟು ಬೆಂಗಳೂ ರಸ್ತಾವೇಜು ಸಂಖ್ಯೆ ಬಿಎಲ್ಎನ್-1-27856/ 2006-0 ೫ಗಿ ನೋಂದಣಿಯಾಗಿ ಸಿ.ಡಿ.ಸಂಖ್ಯೆ ಬಿಎಲ್ಎನ್ಡಿ30 ರಲ್ಲಿ ಶೇಖರಣೆಯಾದ 03–082006ನೇ ದಿನಾಂಕದ ಮೂ ್ಲ ಯಪತ್ರವು ಕಳೆದುಹೋಗಿರುತ್ತದೆ.

ಸದರಿ ಮೂಲ ಕ್ಷಯಪತ್ತವು ಯಾರಿಗಾದರು ಸಿಕ್ಕಿದ್ದು, ಕ ಸದರಿ ಮೂಲ ಕ್ರಯವಿತ್ತವು ಯಾರಗಣದರು ಸಕ್ಕಿದ್ದು, ಕ !ಳಕಂಡವರಿಗೆ ಮಾಹಿತಿ ನೀಡಿದ್ದಲ್ಲಿ ಅಥವಾ ಹಿಂದಿರುಗಿಸಿದ್ದಳೆ ನೊಕ್ಕ ಬಹುಮಾನ ಕೊಡಲಾಗುವುದು. ಸದರಿ ಸ್ವತ್ತಿನ ಮೇ ುರಾವೆಯೊಂದಿಗೆ ಲಿಖಿತ ರೂಪದಲ್ಲಿ ಈ ಕೆಳಕಂಡವರಿ

ಮೋಹನದಾಸ ಎನ್., ನ್ಯಾಯವಾದಿ, 3944/ಎ, 2ನೇ ಅಡ್ಡರಸ್ತೆ, ಬಿ ಬ್ಲಾಕ್, ಬೆಂಗಳೂರು-560021

ಸಾರ್ವಜನಿಕ ಪ್ರಕಟಣೆ

ಗಾದರೂ ಯಾವುದೇ ತೆರನಾದ ಹಕ್ಕಿದ್ದಲ್ಲಿ ಸೂಕ ತಕ್ಷಣ ಸಲ್ಲಿಸುವುದು.

ರಾಜಾಜಿನಗರ 2ನೇ ಹಂತ, ಸುಬ್ರಹ್ಮಣ್ಯನಗರ,

ಮೈಸೂರಿನಲ್ಲಿ ಪೊಲೀಸರಿಂದ 7 ಆರೋಪಿಗಳ ಬಂಧನ ಫೇಸ್ಬುಕ್ನಲ್ಲಿ ಫೇಕ್ ಖಾತೆ ಸೃಷ್ಟಿಸಿ ವಂಚನೆ

ಸೃಷ್ಟಿಸಿ ವಂಚಿಸುತ್ತಿದ್ದ 7 ಆರೋಪಿಗಳನ್ನ ಆಡು ಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾಶಿಫ್, ಅಜರುದ್ದೀನ್, ಮುದಾಸೀರ್, ಸೈಯ್ಯದ್ ಡ್ಯಾನಿಶ್, ಶಶಿಕುಮಾರ್, ಇಮ್ತಿಯಾಜ್ ಹಾಗೂ ಶಫಿವುಲ್ಲಾ ಷರೀಫ್ ಎಂಬ ಆರೋಪಿಗಳನ್ನ ಮೈಸೂರಿನ ವಿವಿಧೆಡೆಗಳಲ್ಲಿ ಬಂಧಿಸಲಾಗಿದೆ. ಮೊಹಮ್ಮದ್ ಕಾಶಿಫ್ ಎಂಬಾತನ ಸ್ನೇಹಿತನ ಹೆಸರಿ ನಲ್ಲಿ ಫೇಸ್ಬುಕ್ ಖಾತೆ ಸೃಷ್ಟಿಸಿದ್ದ ಆರೋಪಿಗಳು ವಂಚಿಸಿದರು.

ಘಟನೆಯ ವಿವರ: ದೂರುದಾರ ಮೊಹಮ್ಮದ್ ಕಾಶಿಫ್ ಗೆ ಜನವರಿ 7ರಂದು ಸ್ನೇಹಿತರೊಬ್ಬರ ಹೆಸರು ಹಾಗೂ ಫೋಟೋ ಹೊಂದಿದ್ದ ಫೇಸ್ಬುಕ್ ಖಾತೆ ಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದು ನಿಜ ವೆಂದು ನಂಬಿದ್ದ ಕಾಶಿಫ್, ಫ್ರೆಂಡ್ಸ್ ರಿಕ್ವೆಸ್ಟ್ ಅಕ್ಕೆಪ್ಟ್ ಮಾಡಿದ್ದರು. ಕೆಲ ಹೊತ್ತಿನ ಬಳಿಕ ಅದೇ ಪೊಫೈಲ್ ನಿಂದ, ನಾನು ದುಬೈನಲ್ಲಿದ್ದು, ಮುಂದಿನ ದಿನಗಳಲ್ಲಿ ಭಾರತಕ್ಕೆ ಬರಲಿದ್ದೇನೆ. ನನ್ನ ಬಳಿ ಇರುವ ಅಪಾರ ವಾದ ಹಣವನ್ನ ಭಾರತಕ್ಕೆ ತೆಗೆದುಕೊಂಡು ಬಂದರೆ ಹೆಚ್ಚಿನ ತೆರಿಗೆ ನೀಡಬೇಕಾಗುತ್ತದೆ. ಆದ್ದರಿಂದ ಆ ಹಣವನ್ನು ನಿನ್ನ ಬ್ಯಾಂಕ್ ಖಾತೆಗೆ ಜಮಾ ಮಾಡಿರುತ್ತೇನೆ. ನಾನು ಬೆಂಗಳೂರಿಗೆ ಬಂದ ನಂತರ ತಿಳಿಸಿದ್ದರು. ಮರಳಿ ಪಡೆಯುತ್ತೇನೆ ಎಂದು ಮೆಸೇಜ್ ಬಂದಿತ್ತು.



ಸ್ತೇಹಿತನೇ ಇರಬಹುದು ಎಂದು ನಂಬಿದ್ದ ಕಾಶಿಫ್. ತಮ್ಮ ಬ್ಯಾಂಕ್ ಖಾತೆಯ ನಂಬರ್ ನೀಡಿದ್ದರು. ಬಳಿಕ ಬ್ಯಾಂಕ್ ಖಾತೆಗೆ 7.85 ಲಕ್ಷ ಹಣ ವರ್ಗಾ ಯಿಸಿದಂತೆ ನಕಲಿ ರಸೀದಿ ಕಳುಹಿಸಿದ್ದ ಆರೋಪಿ ಗಳು, 24 ಗಂಟೆಗಳಲ್ಲಿ ಕೆ,ಡಿಟ್ ಆಗಲಿದೆ ಎಂದು

ಮಾರನೇ ದಿನ ಮತ್ತದೇ ನಕಲಿ ಖಾತೆಯಿಂದ

ಪೊಲೀಸ್ ಠಾಣೆಯೊಂದರಲ್ಲಿ ತೊಂದರೆಗೆ ಸಿಲುಕಿ ದ್ದೇನೆ. ತುರ್ತಾಗಿ 1.50 ಲಕ್ಷದ ಅವಶ್ಯಕತೆ ಇದೆ. ಆ ಹೆಣ ಓರ್ವ ಏಜೆಂಟ್ನ ಮೊಬೈಲ್ ನಂಬರ್ಗೆ ಕಳುಹಿಸುವಂತೆ ಮೆಸೇಜ್ ಮಾಡಿದ್ದರು. ಹೇಗಿದ್ದರೂ ಸ್ನೇಹಿತನದ್ದೇ ಹಣ, ಆತನೇ ಕೇಳುತ್ತಿದ್ದಾನೆ ಎಂದು ಭಾವಿಸಿದ್ದ ಕಾಶಿಫ್, ಆರೋಪಿಗಳು ತಿಳಿಸಿದ್ದ ನಂಬರ್ಗೆ ಹಂತಹಂತವಾಗಿ ಹಣ ವರ್ಗಾಯಿಸಿ ದ್ದರು. ಆದರೆ 24 ಗಂಟೆಗಳ ನಂತರವೂ ಯಾವುದೇ ವುದನ್ನ ತಿಳಿದ ಕಾಶಿಫ್ ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಬಗ್ಗೆ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಮಾತನಾಡಿ, ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಹಣ ವರ್ಗಾವಣೆಯಾದ ಬ್ಯಾಂಕ್ ನ ಮಾಹಿತಿ ಕಲೆ ಹಾಕಿದಾಗ ಮೈಸೂರಿನ ಬ್ಯಾಂಕ್ ವೊಂದರ ಖಾತೆಗೆ ಹಣ ವರ್ಗಾವಣೆ ಯಾಗಿರುವುದು ತಿಳಿದಿದೆ. ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಆತ ನೀಡಿದ ಮಾಹಿತಿ ಅನ್ವಯ ಉಳಿದ 6 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಒಟ್ಟು 9 ಮೊಬೈಲ್ ಫೋನ್ಗಳು, 11 ಬ್ಯಾಂಕ್ ಪಾಸ್ಬುಕ್, 6 ಚೆಕ್ ಬುಕ್, 31 ಎಟಿಎಂ ಕಾರ್ಡ್, 9 ಆಧಾರ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ಕೆಳಗಿನ ಸಾಲಗಾರರು ಬ್ಯಾಂಕಿನಿಂದ ಪಡೆದ ಸಾಲ ಸೌಲಭ್ಯಗಳ ಮೇಲಿನ ಅಸಲು ಮತ್ತು ಬಡ್ಡಿಯನ್ನು ಹಿಂಪಾವತಿಸುವಲ್ಲಿ ವಿಫಲರಾಗಿರುವುದರಿಂದ ಆ ಸೌಲಭ್ಯಗಳು ನಿರ್ವಹಣಾರಹಿತ ಸ್ವತ್ತುಗಳಾಗಿ ಪರಿವರ್ತಿತವಾಗಿವೆ ಎಂದು ಈ ಸೂಚನೆಯ ಮೂಲಕ ತಿಳಿಸಲಾಗಿದೆ. 2002ರ ಹಣಕಾಸು ಆಸ್ತಿಗಳ ಖಾತರೀಕರಣ ಮತ್ತು ಮನನಿರ್ಮಾಣ ಸಂ.ದೂ: 9448129391 / 9886776714 ಹಾಗೂ ಭದ್ರತಾ ಹಿತ್ತಾಸಕ್ತಿ ಜಾರಿ ಕಾಯ್ದೆ ವಿಭಾಗ 13(2)ರ ಅಡಿಯಲ್ಲಿ, ಅವರು ಕೊನೆಯದಾಗಿ ತಿಳಿಸಲಾಗಿರುವಂತಹ ತಮ್ಮ ವಿಳಾಸಗಳಿಗೆ ಸೂಚನೆಗಳನ್ನು ಕಳುಹಿಸಲಾಯಿತಾದರೂ, ಅವು ಸ್ವೀಕೃತಗೊಳ್ಳದೇ ಹಿಂದಿರುಗಿರುವುದರಿಂದ ಸಾರ್ವಜನಿಕ ಪ್ರಕಟಣೆಯ ಮೂಲಕ ಅವರಿಗೆ ಈ ಕುರಿತು ತಿಳಿಸಲಾಗುತ್ತಿದೆ. ಸಾಲಗಾರರ ಹೆಸರು ಮತ್ತು ವಿಳಾಸ ಸಾಲಗಾರರು ಅಡಮಾನ ಮಾಡಿರುವ ಆಸ್ತಿಯ ವಿವರ (ರೂ.ಗಳಲ್ಲಿ)

1	ವುತ್ತೊಂದು ವಿಳಾಸ: ಶ್ರೀ.ಖಾಸಿಮಸಾಬ್ ಮುಲ್ಲಾ ಬಿನ್ ಶ್ರೀ.ಅಬ್ದುಲ್ ರಹಮಾನ್ಸಾಬ್.ಕೆ ಮುಲ್ಲಾ, ಪ್ಲಾಟ್ ನಂ.15 ರೂ. ನಂ.431 ವಾರ್ಡ್ ನಂ.12, ಕುರಟ್ಟಿಪೇಟ್ ಎಸ್ಬ್ ನಗರ	ಥೂಮ ಮತ್ತು ಕಟ್ಟಡವನ್ನು ಒಳಗೊಂಡಿರುವ ಪ್ಲಾಟ್ ನಂ.15 ಆರ್.ಎಸ್. ನಂ.431೩ ನಲ್ಲಿ ರೂಪುಗೊಂಡಿದ್ದು ವಿಸ್ತೀರ್ಣ ಪೂರ್ವ-ಪಶ್ಚಿಮ-7.50 ಮೀ., ಉತ್ತರ-ದಕ್ಷಿಣ-9 ಮೀ., ಅಂದರೆ 67.50 ಚದರ ಮೀಟರ್ ಅಂದರೆ 726 ಚದರ ಅಡಿ ಜೊತೆಗೆ 33.93 ಚದರ ಮೀಟರ್ ಅಂದರೆ 726 ಚದರ ಅಡಿ ಜೊತೆಗೆ 33.93 ಚದರ ಮೀಟರ್ ನೆಲಮಹಡಿಯನ್ನು ನಿರ್ಮಿಸಲಾಗಿದೆ. ಈ ಆಸ್ತಿಯು ಗದಗ-ಬೆಟಗೇರಿ ಟಿಎಂಸಿ ಮಿತಿಯಲ್ಲಿ ಬರುತ್ತದೆ, ಪಾರ್ಡ್ ನಂ.12, ಬೆಟಗೇರಿ ಗ್ರಾಮ, ಮತ್ತು ಜಿಲ್ಲೆ ಗದಗದಲ್ಲಿದೆ ಮತ್ತು ಚಕ್ಕುಬಂದಿ: ಪೂರ್ವಕ್ಷೆ, ಪ್ಲಾಟ್ ನಂ.14, ಉತ್ತರಕ್ಕೆ: ಶ್ಲಾಟ್ ನಂ.14, ಉತ್ತರಕ್ಕೆ: 9 ಮೀಟರ್ ರಸ್ತೆ, ದಕ್ಷಿಣಕ್ಕೆ: ಪ್ಲಾಟ್ ನಂ.23.	ಎನ್ಪಿಎ ದಿನಾಂಕ 08.01.2025	Loan No. POWER HOME BRE A/c No. PHR01290475 8966 Luby angles tu.6.17.815/- L0.7805: 10.01.2025 tock vagos
2	(1) ಶ್ರೀ.ಜಿ.ಮೋಹನ್ ಕುಮಾರ್ ಬನ್ ಹನುಮಂತಪ್ಪ ಗುರುವಂಕ, ಪ್ಲಾಟ್ ನಂ.14, ವಾರ್ಡ್-35, ತರಗತಿ 1೩ ಫರಕ್ಷನ್ ಹಾರ್ ಹಿಂದೆ, ಬೇ ಮಹಡಿ, ಎಸ್ 1, ರುಗುಪ್ಪ ರಸ್ತೆ, ಸಿರುಗುಪ್ಪ ರಸ್ತೆ ಹತ್ತಿರ, ಬಳ್ಳಾರ-583101. ಮತ್ತೊಂದು ವಿಳಾಸ: ಶ್ರೀ.ಜಿ.ಮೋಹನ್ ಕುಮಾರ್ ಬನ್ ಹನುಮಂತಪ್ಪ ಗುರುವಂಕ, ವಾರ್ಡ್ ನಂ.22, ತಿಲಕ್ ನಗರ, ಬಳ್ಳಾರ-583104, ಮತ್ತೊಂದು ವಿಳಾಸ: ಶ್ರೀ.ಜಿ.ಮೋಹನ್ ಕುಮಾರ್ ಬನ್ ಹನುಮಂತಪ್ಪ ಗುರುವಂಕ, ಮಹಡಿ ಮಾತೃ ಕೃಪಾ, ಎಚ್.ನಂ.243/14ಎ, ವಿಜಯ ನಗರ ಕಾರ್ಯೇನಿ, ಎಸ್ಎಲ್ ಟ್ರೀಡರ್ಸ್, ಬಳ್ಳಾರಿ, ಕರ್ನಾಟಕ-5, ಮತ್ತೊಂದು ವಿಳಾಸ: ಶ್ರೀ.ಜಿ.ಮೋಹನ್ ಕುಮಾರ್ ಬನ್ ಹನುಮಂತಪ್ಪ ಗುರುವಂಕ, ಎಂ.ಡಬ್ಲ್ಯೂನಂ-05, ಸಿ.ಎಂ.ಸಿ-06, ಡಿ.ನಂ.97/ಬ18, ಎ.ನಂ-7181/6171, ಗುಗ್ಗರ ಹಟ್ಟಿ, ಬಳ್ಳಾರಿ, ಕರ್ನಾಟಕ-583103. (2) ಶ್ರೀಮತಿ ಸುನೀತಾ ಓಆರ್ವವಿಸ್ ಕೋಂ ಶ್ರೀ ಜಿ.ಮೋಹನ್ ಕುಮಾರ್ ಅವರ ಪತ್ನಿ, ಪ್ಲಾಟ್ ನಂ.14, ವಾರ್ಡ್-35, ಕ್ಲಾಸ್ 1೩ ಫರಕ್ಷನ್ ಹಾಲ್ ಹಿಂದೆ, 1ನೇ ಮಹಡಿ, ಎಸ್1, ರುಗುಪ್ಪ ರಸ್ತೆ, ಸಿರುಗುಪ್ಪ ರಸ್ತೆ ಹೆಲ್ಲೆ, ಬಳ್ಳಾರಿ-583101. ಮತ್ತೊಂದು ವಿರಾಸ: ಶ್ರೀಮತಿ ಸುನೀತಾ ಓಆರ್ವವಿಸ್ ಕೋಂ ಶ್ರೀ ಜಿ.ಮೋಹನ್ ಕುಮಾರ್, ವಾರ್ಡ್ ನಂ.22, ತಿಲಕ್ ನಗರ, ಬಳ್ಳಾರಿ-583104 ಮೆಕ್ನೊಂದು ವಿಶಾಸ: ಕ್ರೀಮತಿ ಸುನೀತಾ ಓಆರ್ವವಿಸ್ ಕೋಂ ಶ್ರೀ ಜಿ.ಮೋಹನ್ ಕುಮಾರ್, ಎಂಪಿಪಿಎಲ್ ಟ್ರೀಡರ್ಸ್, ಡಿ.ನಂ-ಸಿ/4, ಡಿ.ಬ್ಲ್ಯೂ ನಂ.034, ವೈಭವ್ ಅಪಾರ್ಟ್ ಮೆಂಟ್, ಮಾವಂಭವಿ, ಬಳ್ಳಾರಿ-583104 ಮತ್ತೊಂದು ವಿಶಾಸ: ಶ್ರೀಮತಿ ಸುನೀತಾ ಓಆರ್ವವಿಸ್, ಮನಂ.034, ವೈಭವ್ ಅಪಾರ್ಟ್ ಮೆಂಟ್, ಮಾವಂಭವಿ, ಬಳ್ಳಾರಿ-583104 ಮತ್ತೊಂದು ವಿಶಾಸ: ಶ್ರೀಮತಿ ಸುನೀತಾ ಓಆರ್ವವ್	ಎಲ್ಲ್ಲ್ ಭಾಗ ಮತ್ತು ವಿಭಾಗಗಳನ್ನೊಳಗೊಂಡಿರುವ ವಾಸಯೋಗ್ಯ ನಿರ್ಮಿತ ಆರ್ಸಿಸಿ ಕಟ್ಟಡದ ಅಸೆಸ್ಮಾರ್ಯ ನಂ.7181/6171, ವಿಸ್ತೀರ್ಣ 40 x 60' ವನ್ನು ಹೊಂದಿದ್ದು, ಈ ಆಸ್ತಿಯು ಸಿಎಂಸಿ ವಾರ್ಡ್ ನಂ.6, ಡೋರ್ ವಾರ್ಡ್ ನಂ.97/ಬಿ 18, ಕಾರ್ಪೊರೇಷನ್ ವಾರ್ಡ್ ನಂ.5, ಗುಗ್ಗರಹಟ್ಟಿ (ಶಿವಪ್ಪನಹಟ್ಟಿ) ಬಳ್ಳಾರಿಯಲ್ಲಿದೆ ಮತ್ತು ಚಕ್ಕುಬಂದಿ: ಪೂರ್ವಕ್ಟ್ ಗಂಗಮ್ಕರವರ ಆಸ್ತಿ, ಪಶ್ಚಿಮಕ್ಟ್ ಕೆ.ಎಂ. ಚನ್ನಬಸರುತ್ತರವರ ಆಸ್ತಿ, ಉತ್ತರಕ್ಕೆ: ಎಂ.3ರಂಭ್ರವರ ಆಸ್ತಿ, ದಕ್ಷಿಣಕ್ಕ್ ರಸ್ತೆ. ಯಾವುದೇ ಮಾಹಿತಿಗಾಗಿ ಶ್ರೀ ಸಂಜಯ್ ಪ್ರಸಾದ್ ದೂ: 9916566630 ರವರನ್ನು ಸಂಪರ್ಕಿಸಿ.	09.12.2024	Loan No. POWER HOME VANILLA BRE A/c No. PH02250358 8686 ಒಟ್ಟು ಮೊತ್ತ ರೂ. 30,51,721/– ದಿನಾಂಕ: 07.01.2025 ರಂದು ಇದ್ದಂತೆ

ಕೆಕ್ಕೂರಿಟೈಪೇಷನ್ ಅಂಡ್ ರಿಕನ್ಸ್ನಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಅಂಡ್ ಎನ್ಫೋರ್ಸ್ಮವೆಂಟ್ ಆಫ್ ಸೆಕ್ಕೂರಿಟಿ ಇಂಟರೆಸ್ಟ್ ಆಕ್ಟ್ 2002ರ ಸೂಚನೆಂ ಆದೇಶಾಸುಸಾರವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಮೇಲೆ ಉಲ್ಲೇಖಿಸಲಾದ ಸಾಲಗಾರರು ಮತ್ತು/ಅಥವಾ ಖಾತರಿದಾರರು (ಎಲ್ಲೆಲ್ಲಿ ಅನ್ವಯವಾಗುತ್ತದೆಯೋ; ಈ ಮೇಲೆ ತಿಳಿಸಿಲಾದ ಬಾಕಿ ಉಳಿದಿರುವ ಮೊತ್ತವನ್ನು ಭವಿಷ್ಯದ ಬಡ್ಡಿ ಮತ್ತು ಅನ್ವಯವಾಗುವ ಶುಲ್ಕಗಳೊಂದಿಗೆ, ಈ ಸೂಚನೆ ಪ್ರಕಟಣೆಗೊಂಡ ದಿನಾಂಕದಿಂದ 60 ದಿನಗಳೊಳಗಾಗಿ ಪಾವತಿಸುವಂತೆ ಸಲಹೆ ನೀಡಲಾಗಿದ್ದು, ವಿಫಲವಾದಲ್ಲಿ ಸೂಚನಾ ತಾರೀಖಿನಿಂದ 60 ದಿನಗಳ ಅವಧಿ ಮುಕ್ತಾಯದ ನಂತರ, 2002ರ ಹಣಕಾಸು ಆಸ್ತಿಗಳ ಖಾತರೀಕರಣ ಮತ್ತು ಪುನನಿರ್ಮಾಣ ಹಾಗೂ ಭದ್ರತಾ ಹಿತಾಸಕ್ತಿ ಜಾರಿ ಕಾಯ್ದೆಯ ನಿಬಂಧನೆಗನುಸಾರವಾಗಿ, ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಮೇಲೆ ತಿಳಿಸಲಾದ ಕಾಯ್ದೆಯ ವಿಭಾಗ 13(13), ಉಪ–ವಿಭಾಗ(2)ರ ಅಡಿಯಲ್ಲಿ ಉಲ್ಲೇಖಿಸಿರುವಂತೆ, ಯಾವುದೇ ಒಬ್ಬ ಸಾಲಗಾರ ಈ ಸೂಚನೆಯು ತಲುಪಿದ ನಂತರ

ಕೋಂ ಶ್ರೀ.ಜಿ.ಮೋಹನ್ ಕುಮಾರ್, ಎಂ.ಡಬ್ಲ್ಯೂ,ನಂ.05, ಸಿ.ಎಂ.ಸಿ-06, ಡಿ.ನಂ.97/ಬಿ18, ಎ.ನಂ-7181/6171, ಗುಗ್ಗರ ಹಟ್ಟಿ

ಬಳ್ಳಾರಿ, ಕರ್ನಾಟಕ-583103.

ಭದ್ರತಾ ಸಾಲ ನೀಡಿದವರ ಲಿಖಿತ ಪೂರ್ವಾನುಮತಿ ಪಡೆಯದೇ, ಸೂಚನೆಯಲ್ಲಿ ಪ್ರಸ್ತಾಪಿಸಲಾಗಿರುವ ಭದತಾ ಆಸ್ತಿಗಳನ್ನು ಮಾರಾಟದ ಮೂಲಕ ವರ್ಗಾಯಿಸುವುದಾಗಲಿ ಭೋಗ್ಯಕ್ಕೆ ನೀಡುವುದಾಗಲಿ ಅಥವಾ ಬೇರೆ ರೀತಿಯಲ್ಲಿ ಬಳಸಿಕೊಳ್ಳುವುದಾಗಲಿ ಮಾಡುವಂತಿಲ್ಲ ಎಂಬುದನ್ನು ದಯವಿಟ್ಟು ಗಮನಿಸತಕ್ಕದ್ದು ಆಕ್ಷನ ಸಕ್ಷನ್ 13ರ ಸಬ್ ಸೆಕ್ಷನ್ (8)ರಲ್ಲಿನ ನಿಯಮಗಳ ಅನುಸಾರ ಭದ್ರತಾ ಸ್ವತ್ತುಗಳನ್ನು ಹಿಂದಕ್ಕೆ ಪಡೆದುಕೊಳ್ಳಲು ಕಾಲಾವಕಾಶವನ್ನು ನೀಡಲಾಗುವುದು ಎಂದು ಸ ಮೂಲಕ ಸಾಲಗಾರರ ಗಮನಕ್ಕೆ ತರಲಾಗುವುದು. ಸಾರ್ವಜನಿಕ ಹರಾಜಿಗಾಗಿ ಅಥವಾ ಭೋಗ್ಯ, ಹಂಚಿಕೆ ಅಥವಾ ಮಾರಾಟದ ಮೂಲಕ ಭದ್ರತಾ ಸೃತ್ತುಗಳ ವರ್ಗಾವಣೆಗಾ ಕಾರ್ವಜನಿಕ ಅಥವಾ ಖಾಸಗಿ ಒಪ್ಪಂದಕ್ಕೆ ಉಲ್ಲೇಖಗಳನ್ನು ಅಥವಾ ಟೆಂಡರ್ ಆಹ್ವಾನಿಸುವ ಸೂಚನಾ ಪ್ರಕಟಣೆಯ ದಿನಾಂಕಕ್ಕಿಂತ ಮೊದಲು ಯಾವುದೇ ಸಮಯದ

ಸ್ಥಳ : ಬೆಂಗಳೂರು ಎಕ್ಸಿಸ್ ಬ್ಯಾಂಕ್ ಲಿಮಿಟೆಡ್

ಸಾಲಗಾರರು, ಸುರಕ್ಷಿತ ಸಾಲದಾತರ ಖರ್ಚು, ವೆಚ್ಚ ಮತ್ತು ಶುಲ್ಕಗಳನ್ನು ಒಳಗೊಂಡಂತೆ ಎಲ್ಲಾ ಬಾಕಿಯನ್ನು ಪಾವತಿಸಿ, ಭದ್ರತಾ ಸ್ವತ್ತುಗಳನ್ನು ಬಿಡಿಸಿಕೊಳ್ಳಬಹುದು.

ಎಸ್.ಜೆ.ಎಸ್. ಎಂಟರ್ಪೈಸಸ್ ಲಿಮಿಟೆಡ್

ನೋಂದಾಯಿತ ಮತ್ತು ಕಾರ್ಪೊರೇಟ್ ಕಛೇರಿ: ಅಗರ ಗ್ರಾಮದ ಸರ್ವೆ ಸಂಖ್ಯೆ 28/P16 ಮತ್ತು ಬಿ.ಎಮ್ ಕಾವಲ್ ಗ್ರಾಮದ ಸರ್ವೆ ಸಂಖ್ಯೆ 85/P6,ಕೆಂಗೇರಿ ಹೋಬಳಿ, ಬೆಂಗಳೂರು 560 082, ಕರ್ನಾಟಕ, ಭಾರತ ವೆಬ್ಸ್ಟ್ರೆಟ್: www.sjsindia.com | ಇ–ಮೇಲ್: compliance@sjsindia.com | ದೂರವಾಣಿ: +91 80 6194 0777

CIN: L51909KA2005PLC036601

ಡಿಸೆಂಬರ್ 31,2024ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳು ಪರಿಷ್ಕರಿಸಿರದ ಸಂಯೋಜಿತ ಆರ್ಥಿಕ ಫಲಿತಾಂಶಗಳ ಸಾರ

	(a) more account account with a control in						
ಕ್ರಮ		ತ್ರೆಪ	ಟಾಸಿಕ ಕೊನೆಗೊಂ ಡ	ner	ಒಂಬತ್ತು ತಿಂಗ	ವರ್ಷ ಮುಗಿದಾಗ	
	ವಿವರಗಳು	31.12.2024	30.09.2024	31.12.2023	31.12.2024	31.12.2023	31.03.2024
ಸಂಖ್ಯೆ.		ಲೆಕ್ಕಪರಿಶೋಧನೆ ಮಾಡದ	ಲೆಕ್ಕಪರಿಶೋಧನೆ ಮಾಡದ	ಲೆಕ್ಕಪರಿಶೋಧನೆ ಮಾಡದ	ಲೆಕ್ಕಪರಿಶೋಧನೆ ಮಾಡದ	ಪರಿತೋಧಿಸಲಾಗಿದೆ	
1	ಕಾರ್ಯಾಚರಣೆಗಳಿಂದ ಒಟ್ಟು ಆದಾಯ	1785.62	1927.88	1605.85	5599.74	4410.11	6278.00
2	ನಿವ್ವಳ ಲಾಭ ಆವಧಿಗೆ (ತೆರಿಗೆ ಹಾಗೂ ಆಸಾಧಾರಣ ವಸ್ತುಗಳಮುನ್ನ)	358.58	387.53	279.02	1122.65	762.49	1126.49
3	ನಿವ್ವಳ ಲಾಭ ತೆರಿಗೆಗೆ ಮುಂಚಿನ ಅವಧಿಗೆ (ಅಸಾಧಾರಣ ವಸ್ತುಗಳ ನಂತರ)	358.58	387.53	279.02	1122.65	762.49	1126.49
4	ತೆರಿಗೆಯ ನಂತರ ಹಾಗೂ ಅಪವಾದಾತ್ಮಕ(ಅಸಾಧಾರಣ) ಐಟಮ್'ಗಳ ನಂತರದ ಅವಧಿಗಾಗಿ ನಿವ್ದಳ ಲಾಭ	277.11	291.47	208.53	850.98	581.71	853.71
5	ಅವಧಿಗೆ ಒಟ್ಟು ಸಮಗ್ರ ಆದಾಯ ಅವಧಿಯ ಲಾಭ [(ತೆರಿಗೆ ನಂತರ) ಮತ್ತು ಇತರ ಸಮಗ್ರ ಅದಾಯ (ತೆರಿಗೆ ನಂತರ)]	276.25	286.25	206.52	839.16	572.54	868.75
6	ಇಕ್ವಿಟಿ ಶೇರ್ ಕ್ಯಾಪಿಟಲ್ (ತಲಾ – ರೂ. 10/- ರ ಮುಖ ಬೆಲೆ)	313.20	310.38	310.38	313.20	310.38	310.38
7	ಇತರ ಇಕ್ದಿಟಿ						
8	ಪ್ರತಿ ಶೇರ್ಗೆ ಗಳಿಕೆ (ತಲಾ -ರೂ.10/ ರ)	ವಾರ್ಷಿಕಗೊಳಿಸಲಾಗಿಲ್ಲ	ವಾರ್ಷಿಕಗೊಳಿಸಲಾಗಿಲ್ಲ	ವಾರ್ಷಿಕಗೊಳಿಸಲಾಗಿಲ್ಲ	ವಾರ್ಷಿಕಗೊಳಿಸಲಾಗಿಲ್ಲ	ವಾರ್ಷಿಕಗೊಳಿಸಲಾಗಿಲ್ಲ	ವಾರ್ಷಿಕಗೊಳಿಸಲಾಗಿದೆ
	1. ಬೇಸಿಕ್	8.83	9.34	6.72	27.14	18.85	27.45
	2. ಡೈಲ್ಯೂಟೆಡ್	8.58	9.06	6.57	26.48	18.47	26.87
ಟಿಪಣಿ	ಗಳು						

ಪ್ರತ್ಯೇಕ ಆರ್ಥಿಕ ಫಲಿತಾಂಶಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಕೆಳಗೆ ನೀಡಲಾಗಿದೆ.

ಸ್ಥಳ: ಬೆಂಗಳೂರು

ಾಂಕ: 30 ಜನವರಿ 2025

					(ಪ್ರತಿ ಷೇರಿನ ಡೇಟಾವನ್ನ	್ಲ ಹೊರತುಪಡಿಸಿ ಮಿಲಿಯ	ಾನ್ ಗಳಲ್ಲಿ ರೂಪಾಯಿಗಳು)			
٠.		ತ್ತೆವ	ತ್ತೆ ಮಾಸಿಕ ಕೊನೆಗೊಂಡಾಗ			ಒಂಬತ್ತು ತಿಂಗಳು ಮುಗಿದಾಗ				
ນ	ವಿವರಗಳು	31.12.2024	30.09.2024	31.12.2023	31.12.2024	31.12.2023	31.03.2024			
ಖ್ಯೆ.		ಲೆಕ್ಕಪರಿಶೋಧನೆ ಮಾಡದ	ಲೆಕ್ಕಪರಿಶೋಧನೆ ಮಾಡದ	ಲೆಕ್ಕಪರಿತೋಧನೆ ಮಾಡದ	ಲೆಕ್ಕಪರಿಶೋಧನೆ ಮಾಡದ	ಲೆಕ್ಕಪರಿಶೋಧನೆ ಮಾಡದ	ಪರಿಕೋಧಿಸಲಾಗಿದೆ			
1	ಕಾರ್ಯಾಚರಣೆಗಳಿಂದ ಒಟ್ಟು ಆದಾಯ (ಇತರ ಆದಾಯವನ್ನು ಹೊರತುಪಡಿಸಿ)	928.64	1055.53	910.52	2951.79	2611.02	3633.61			
2	ತೆರಿಗೆಗೆ ಮುಂಚಿನ ಲಾಭ	265.62	350.81	219.55	867.29	645.88	885.56			
3	ತೆರಿಗೆಯ ನಂತರದ ಲಾಭ	209.88	277.08	165.41	674.37	491.83	675.59			
4	ಒಟ್ಟು ಸಮಗ್ರ ಆದಾಯ	207.96	273.39	164.17	665.47	484.76	691.60			
	31 ಡಿಸೆಂಬರ್ 2024ಕ್ಕೆ ಕೊನೆಗೊಂಡ ತ್ರೆಮಾಸಿಕ ಮತ್ತು ಒಂಬತ್ತು ತಿಂಗಳು ಸಲುವಾಗಿ ಪರಿಷ್ಠರಿಸಿರದ ಈ ಮೇಲಿನ ಸಂಯೋಜಿತ ಮತ್ತು ಸ್ವಾತಂತ್ರ ಆರ್ಥಿಕ ಫಲಿತಾಂಶಗಳು ಅಡಿಟ್ ಕಮಿಟಿಯಿಂದ ಪುನರಾವಲೋಕನೆ ಮಾಡಲ್ಪಟ್ಟಿದೆ									

ಮತ್ತು ಆ ಬಳಿಕ ನಿರ್ದೇಶಕರ ಮಂಡಳಿಯಿಂದ 30 ಜನವರಿ 2025ರಂದು ಜರಗಿದ ಅವರ ಸಭೆಯಲ್ಲಿ ಅಂಗೀಕರಿಸಲ್ಪಟ್ಟಿದೆ. ಸೆಬಿ (ಲಿಸ್ಲಿಂಗ್ ಬಾಧ್ಯತೆಗಳು ಮತ್ತು ಬಹಿರಂಗಪಡಿಸುವಿಕೆ ಆಗತ್ಯತೆಗಳು) ನಿಯಮಗಳು, 2015 ರ ನಿಯಮಾವಳಿ 33 ರ ಆಡಿಯಲ್ಲಿ ಸ್ಟಾಕ್ ಎಕ್ಸ್ ಟೀಂಜ್ ಗಳಿಗೆ ಸಲ್ಲಿಸಲಾದ ಪರಿತೋಧಿಸಿರದ ತೈಮಾಸಿಕ ಮತ್ತು ಒಂಬತ್ತು ತಿಂಗಳು ಹಣಕಾಸು ಫಲಿತಾಂಶಗಳ ಸಾರ ಮೇಲೆ ನೀಡಲಾಗಿದೆ. ವಿವರವಾದ ಲೆಕ್ಕಪರಿಶೋಧನೆಯಲ್ಲದ ತೈಮಾಸಿಕ ಹಣಕಾಸು ಫಲಿತಾಂಶಗಳು ಬಿಎಸ್ಇ ಲಿಮಿಟಿಡ್ನ ವೆಬ್ಸ್ಟ್ www.bseindia.com ನಲ್ಲಿ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ವೆಬ್ ಸೈಟ್ <u>www.nseindia.com</u> ನಲ್ಲಿ ಮತ್ತು ಕಂಪೆನಿಯ ವೆಬ್ ಸೈಟ್ <u>www.sjsindia.com</u> ನಲ್ಲಿಯೂ ಲಭ್ಯವಿದೆ.

ಎಸ್.ಜಿ.ಎಸ್. ಎಂಟರ್ಪ್ರೆಸಸ್ ಲಿಮಿಟೆಡ್ನ ನಿರ್ದೇಶಕರ ಮಂಡಳಿಯ ಪರವಾಗಿ ಕೆ ಎ ಜೋಸೆಫ್ ಮ್ಯಾನೇಜಿಂಗ್ ಡೈರೆಕ್ಟರ್ ಡಿನ್: 00784084

ಮದುವೆ ನಿರ್ದೇಶಕ ಬೆಂಗಳೂರು: ಸಾಮಾಜಿಕ ಜಾಲತಾಣ

ಪೊಲೀಸ್ ಠಾಣೆ

ಮೆಟಿಲೇರಿದ ಮಂಗಳಗೌರಿ

ಗಳಲ್ಲಿ ತಮ್ಮ ವಿರುದ್ಧ ಸುಳ್ಳು ಆರೋಪ ಗಳನ್ನು ಮಾಡುವ ಮೂಲಕ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಕಿರುತೆರೆಯ ಪ್ರಖ್ಯಾತ ನಿರ್ದೇಶಕ ಕೆ. ಎಸ್.ರಾಮ್ ಜೀ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಕನ್ನಡದ ಖಾಸೆಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಮಾಚಾರಿ' ಧಾರಾವಾಹಿಯ ನಿರ್ದೇಶಕ ಕೆ.ಎಸ್. ರಾಮ್ ಜೀ ನೀಡಿರುವ ದೂರಿನನ್ರಯ ಬೆಂಗಳೂರು ಪಶ್ಚಿಮ ಸಿಇಎನ್ ಠಾಣೆ ಯಲ್ಲಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ. ಜನವರಿ 24ರಂದು ಇನ್ನ್ಟ್ರಾಗ್ರಾಂ ಖಾತೆಯೊಂದರಲ್ಲಿ ರಾಮ್ ಜೀ ಫೋಟೋ ಬಳಸಿರುವ ಕಿಡಿಗೇಡಿಗಳು, ಅವರ ವಿರುದ್ಧ ನಟಿಯ ರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಮಾಡಿದ್ದಾರೆ.

ತೆರಿಗೆ ಬಾಕಿ: ಆಸ್ತಿಗಳ ಹರಾಜು **ಬೆಂಗಳೂರು:** ಬಿಬಿಎಂಪಿಯ ಎಲ್ಲಾ 8

ವಲಯಗಳಲ್ಲಿ 608 ಆಸ್ತಿಗಳಿಂದ ದೀರ್ಘಕಾಲ ಆಸ್ತಿ ತೆರಿಗೆ ಬಾಕಿ ವಸೂಲಿ ಗಾಗಿ ಸ್ಥಿರಾಸ್ತಿಗಳ ಹರಾಜು ಮಾರಾಟ ಮಾಡಲಾಗುತಿದೆ ಎಂದು ಕಂದಾಯ ವಿಭಾಗ ವಿಶೇಷ ಆಯುಕ್ತ ಮುನೀಶ್ ಮೌದ್ದಿಲ್ ತಿಳಿಸಿದ್ದಾರೆ. ಸುದ್ದಿಗೋಷ್ಡಿ ಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿ ಆಸ್ತಿ ತೆರಿಗೆ ಸಂಗ್ರಹಿ ಸುವ ವಿಚಾರವಾಗಿ ಕಾರಣ ಕೇಳಿ ನೋಟೀಸ್, ಬೇಡಿಕೆ ನೋಟಿಸ್, ಆಸ್ತಿಗಳ ಮುಟ್ಟುಗೋಲು, ವಸತಿಯೇ ತರ ಆಸ್ತಿಗಳಿಗೆ ಬೀಗಮುದ್ರೆ ಸೇರಿದಂತೆ ಇನ್ನಿತರ ಕ್ರಮಗಳನ್ನು ಕೈಗೊಳ್ಳಲಾಗಿದೆ.